

ಸಂಪಾದಕರು :
ರಾಜಾರಾಮ್ ಕಾವಳಿ
ಅಪಸಂಪಾದಕರು :
ಅರವಿಂದ ಕುಲಕರ್ಣಿ

1-2
೧೪-೪-೧೯೮೬

12-4-1986

ಕನ್ನಡ
ಸಂಪುಟ-೨



ಬಳಗ
ಸಂಚಿಕೆ ೨

ಸಂಪಾದಕ ಮಂಡಳಿ
ವತ್ಸಲಾ ರಾಮಮೂರ್ತಿ
ಚಂದ್ರಶೇಖರ ಕುಲಕರ್ಣಿ

ಕರ್ನಾಟಕದಲ್ಲೂ ಜಲಕಾಮ



People in Gautamnagar rush to relate their suffering as they would towards an approaching water tanker.



ಮತ್ತೂರು
ಕೃಷ್ಣಮೂರ್ತಿ



ಮುಖ್ಯಮಂತ್ರಿ
ರಾಮಕೃಷ್ಣ ಹೆಗ್ಗಡೆ

ಮತ್ತೂರು ಕೃಷ್ಣಮೂರ್ತಿಗಳಿಂದ ಮನವಿ.

ಕರ್ನಾಟಕದಲ್ಲೂ ಜಲಕಾಮ

ಕರ್ನಾಟಕದಲ್ಲೂ ಈಗ ಭೀಕರ ಜಲಕಾಮವು ಹಿಂದೆಂದೂಕಾಣದ ಪ್ರಮಾಣದಲ್ಲೂ ಕಾಣಿಸಿಕೊಂಡಿದೆ. ತಮ್ಮ ಜೀವಮಾನದಲ್ಲೆಂದೂ ಈ ರೀತಿಯ ಜಲಕಾಮ ಕಾಣಿಸಿರಲಿಲ್ಲವೆಂದು, ಎಂಬತ್ತೈವರ್ಷಮೇಲಾದ ಒಬ್ಬ ವಯೋವೃದ್ಧರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕದ 19 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಜಲಕಾಮಕ್ಕೆ ತುತ್ತಾಗಿವೆ. ಇದರಿಂದಾಗಿ ನೀರಿಲ್ಲದೆ ಪಶು, ಕೃಷಿ ಮತ್ತು ಮಾನವಜನಿ ಆಘಾತ ಪ್ರಮಾಣದಲ್ಲಾಗುತ್ತಾ ಇದೆ. ಕುಡಿಯಲು ನೀರಿಲ್ಲದೆ ಜನರು ಕಷ್ಟಲಗೊಂಡ ನೀರನ್ನೇ ಉಪಯೋಗಿಸಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ. ಈ ತುರ್ತುಪರಿಸ್ಥಿತಿಯನ್ನೆದುರಿಸಲು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಒಂದು ತುರ್ತುಕಾರ್ಯಕ್ರಮವನ್ನು ಆಚರಣೆಗೆ ತಂದಿದ್ದಾರೆ. ಅಲ್ಲದೆ ಅವರು ಸಾರ್ವಜನಿಕರಿಗೆ ತಮ್ಮ ಮನವಿಯಲ್ಲಿ, ಎಲ್ಲರೂ ಮುಂದಾಗಿ ತಮ್ಮ ಕೈ ಕೊಡಲು ಧನಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಈ ನಿಧಿ ಸಂಗ್ರಹಕ್ಕಾಗಿ ನಮ್ಮ ಕನ್ನಡ ಬಳಗ ಅಧ್ಯಕ್ಷರಾದ ಶ್ರೀಯುತರಾದ ಸುಶೀಲೇಂದ್ರರಾಯರು ವಿವೇಚಿತ ಮನವಿಯನ್ನು ಮಾಡಿದ್ದಾರೆ. ಈ ಸಂಗ್ರಹಿಸಿದ ನಿಧಿಯನ್ನು ಕನ್ನಡ ಬಳಗದ ಪರವಾಗಿ ಮುಖ್ಯಮಂತ್ರಿಗಳಿಗೆ ಅರ್ಪಿಸಲು ಯೋಚಿಸಲಾಗಿದೆ. ಧನಸಹಾಯ ಮಾಡಲಿಚ್ಛಿಸುವವರು ತಮ್ಮ ಬೆಳೆ ಅಥವಾ ಮೋಸ್ಟರ್ ಆರ್ಡನ್ನು ಕನ್ನಡ ಬಳಗ ಯು ಕೆ ಎಂಬ ಹೆಸರಿಗೆ ಬರೆದು ಅದರ ಹಿಂಬಾಗದಲ್ಲಿ ಕರ್ನಾಟಕ ಡ್ರಾವ್ನಿಂಗ್ ಏಂಡು ಇಂಗ್ಲಿಷ್ ನಲ್ಲಿ ಬರೆದು ಕಳಿಸಬೇಕಾಗಿ ಕೋರಿದೆ.

ಇದಲ್ಲದೆ ಭಾರತೀಯ ವಿದ್ಯಾಭವನವರೂ ನಿಧಿಸಂಗ್ರಹಕ್ಕಾಗಿ ಒಂದು ನಿಧಿಸಂಗ್ರಹ ಸಹಾಯಾರ್ಥ ಪ್ರದರ್ಶನವನ್ನು ಇದೇ ಮಾರ್ಚ್ 1ನೇ ತಾರೀಖು ಏರ್ಪಡಿಸಿದ್ದಾರೆ.

ಲಂಡನ್ನಿನಿರುವ ಭಾರತೀಯ ವಿದ್ಯಾಭವನದ ಕಾರ್ಯಕಾರಿ ನಿರ್ದೇಶಕರಾಗಿರುವ ಶ್ರೀಮಾನ್ ಮತ್ತೂರು ಕೃಷ್ಣಮೂರ್ತಿಗಳು ಈ ಮನವಿಯನ್ನು ಮಾಡಿಕೊಂಡಿದ್ದಾರೆ:-

ಪ್ರಿಯ ಕನ್ನಡ ಬಂಧುಗಳೇ ನಮಸ್ಕಾರ. ತಮಗೆ ತಿಳಿದಿರಬಹುದು. ನಮ್ಮ ಕರ್ನಾಟಕದಲ್ಲಿ ನೀರಿನ ಅಭಾವವು ಈಗ ಜನ ಪರಿತಪಿಸುತ್ತಿದ್ದಾರೆ, ದನಕರುಗಳು ಅಸುನೀಗುತ್ತಿವೆ. ಹುಳಿ ಧಾನ್ಯದ ಕೊರತೆ ಹೆಚ್ಚುತ್ತಿದೆ. ನಮ್ಮ ನೆಜ್ಜಿನ ಮುಖ್ಯಮಂತ್ರಿಗಳ ಶ್ರೀರಾಮಕೃಷ್ಣ ಹೆಗ್ಗಡೆಯವರು ನಾವೆಲ್ಲಾ ನೆಂಪು ನೀಡಬೇಕೆಂದು ಕಳಿಯ ಮನವಿಮಾಡಿದ್ದಾರೆ.

ಐವತ್ತು ಕೋಟಿ ರೂಗಳಿಗಿಂತ ಹೆಚ್ಚು ಸಹಾಯದೇಕೆಂದಿವಾಡಿದೆ. ಈ 19 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಜಲಕಾಮಕ್ಕೆ ತುತ್ತಾಗಿವೆ. ಇಂಥ ಸಂದರ್ಭದಲ್ಲಿ ನಮ್ಮ ಕೈಲಾದ ನೆಂಪು ನೀಡುವುದು ನಮ್ಮ ಕರ್ತವ್ಯವೆಂದು ತಪ್ಪಾಗದು.

ನಿಧಿಸಂಗ್ರಹಕ್ಕಾಗಿ, ಭಾರತೀಯ ವಿದ್ಯಾಭವನದಲ್ಲಿ ಮಾರ್ಚ್ 1ನೇ ತಾರೀಖು ನಿಧಿಸಂಗ್ರಹ ಸಹಾಯಾರ್ಥ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನೀವುಗಳ ಬಂಧುಮಿತ್ರರೊಡನೆ ಬರಬೇಕು, ಸಹ ಮಾಡಬೇಕು ಎಂದು ಬೇಡುತ್ತೇನೆ. ನಮ್ಮ ಭವನದ ಬೇರೂರಾದ ಎಂ ಎನ್ ಡಲಾಲರ ಮನವಿಯನ್ನು ನಿಮಗೆ ಅರ್ಪಿಸುತ್ತೇನೆ.

ಕಾರ್ಯಬಾಹುಳ್ಯದಿಂದಾಗಲಿ, ದೂರದ ಕಾರಣದಿಂದಾಗಲಿ ಕಾರ್ಯಕ್ರಮಕ್ಕೆ ಬರಲು ತಮಗೆ ಅನುಕೂಲವಾಗಿರದಿದ್ದರಲ್ಲಿ ದಯಮಾಡಿ ತಮಗೆ ತೋಚಿದಷ್ಟು ಧನಸಹಾಯವನ್ನು ಬೆಳೆ ಅಥವಾ ಮೋಸ್ಟರ್ ಆರ್ಡನ್ನು ಮೂಲಕ ಈ ಕೆಳಗೆಕಂಡ ಹೆಸರಿಗೆ ಬರೆದು ಕಳುಹಿಸಬೇಕಾಗಿ ವ್ಯಕ್ತಪಡಿಸುತ್ತೇನೆ.

ಭಾರತೀಯ ವಿದ್ಯಾಭವನ
4ಎ ಕಾಸಲ್ ಟೌನ್ ರೋಡ್
ಲಂಡನ್ ಡಬಲ್ಯೂ 14 9ಎಪ್ ಕ್ರಾಸ್

ಇಂತು ನಿಮ್ಮ ಬಂಧು
ಮತ್ತೂರು ಕೃಷ್ಣಮೂರ್ತಿ

Steps to fight worst drought of century

By A Staff Reporter

BANGALORE, Sept. 2. — The State Government is gearing itself to combat drought which was threatening to become "an unprecedented one in this century," Revenue Minister S. R. Bommai told the State Assembly today.

Replying to demands for grants of his departments, Mr. Bommai said there was no improvement in the seasonal conditions even after the Central study team on drought returned to Delhi. The average rainfall in the State as per latest reports was not even half-an-inch, he said.

If the situation continued thus, this might turn out to be a severe drought unprecedented in this century, he said and added that there was no rainfall even in the Malnad region.

The Government had released Rs. six crores for drought relief operations to provide employment to the needy and to supply water, food and free fodder.

Mr. Bommai said that there was acute scarcity of fodder though the Government was ready to buy. Even banning export of fodder to other

States had not eased the scarcity. The Government's plan to raise grass on Central farms at Bellary and other places would help the State to develop fodder banks only next year.

The Government was also giving relief to the peasants who raise fodder, he added.

LONG-TERM PLAN: Mr. Bommai, who also holds the Planning portfolio, said work was on to formulate a comprehensive plan for development of Karnataka up to 2000 AD. The plan envisaged harnessing of natural and other resources for development, generation of employment and uplifting the poor above the poverty line, he said. The plan would be forwarded to the Centre and the National Planning Commission. It will also be released to the public.

Mr. Bommai said to evaluate the progress of planned development, and to eliminate bottlenecks, the Government planned to introduce computers in the field. He also spoke of strengthening the Planning Department in Karnataka by providing necessary expertise. Apart from the Chief Secretary reviewing the implementation of

various plan programmes, the Planning Minister himself would evaluate the monthly progress of schemes costing Rs. one crore and above. The Government policy was to provide money in the Budget to meet one-third of the cost of a scheme to ensure its completion within three years, he said.

GRASS-ROOTS PLAN: Mr. Bommai said the Government wanted grass-roots planning and the Planning Department would forge necessary co-ordination after the Zilla Parishad elections. The data base would also be strengthened, he said.

Mr. Bommai said the pre-Budget scrutiny of plans, now confined to a few departments, would be extended to all departments from next year.

Reeling out statistics, he repudiated the allegation that Plan programmes had suffered a setback after the Janata came to power.

He said Karnataka's Planning Department had won laurels from the Reserve Bank of India and other institutions and disagreed with the view that the Economic Planning Council (Think Tank) was bossing over the Planning Department.

Lions' gesture to Red Cross

BANGALORE, Dec. 24. — A physiotherapy equipment costing Rs. 8,000, eight wheelchairs and 30 crutches were given away to the Red Cross by the Lions Clubs District 324 DI here on Sunday.

The equipment were given away by Mr. T.M. Belliappa, Lions Deputy Governor, at the annual regional conference. Past Governor P.S. Ranganathan presented the Lions International President's certificate of appreciation and banner to Mr. Belliappa in recognition of the outstanding work done by him in the cause of Lionism.

Blind teacher to be honoured

BANGALORE, Dec. 24. — Mr. S. Sriramulu, Teacher of the Government Certified School here, has secured the first rank in the examination conducted by the National Institute for the Visually Handicapped Dehradun for all the four centres in the country.

The institute will honour Mr. Sriramulu who hails from an agriculturists' family of Kanganahalli in Chintamani Taluk of Kolar District. He had successfully completed the training at the Regional Training Centres for Teachers of the Blind at Madras in 1984-'85.



This Sesame's always open: This well in a small house in RPC Lay-out draws a steady stream of water-seekers in the locality. The considerate owner of the house bars none from drawing water from the well.

ಕರ್ನಾಟಕದಲ್ಲಿ ಜಲಕಾಮ

ಕರ್ನಾಟಕದಲ್ಲಿ ಈಗ ಭೀಕರ ಜಲಕಾಮವು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ತಮ್ಮ ಜೀವಮಾನದಲ್ಲಿಂದೂ ಈ ರೀತಿಯ ಜಲಕಾಮ ಕಾಣಿಸಿರಲಿಲ್ಲವೆಂದು, ಎಂಭತ್ತು ವರ್ಷಗಳಿಂದ ಒಬ್ಬ ವಯಸ್ಸಿನವರು ತಮ್ಮ ಪತ್ನಿಯ ಜೊತೆಗೆ ಕರ್ನಾಟಕದ 19 ಜಿಲ್ಲೆಗಳಲ್ಲಿ 18 ಜಿಲ್ಲೆಗಳ ಜಲಕಾಮಕ್ಕೆ ತುತ್ತಾಗಿವೆ. ಇದರಿಂದಾಗಿ ನೀರಿಲ್ಲದೆ ಪಶು, ಕೃಷಿ ಮತ್ತು ಮಾನವನು ಆಳದ ಪ್ರಮಾಣದಲ್ಲಿ ಆಗುತ್ತಾ ಇದೆ. ಕುಡಿಯಲು ನೀರಿಲ್ಲದೆ ಜನರು ಕಷ್ಟಗೊಂಡ ನೀರನ್ನೇ ಉಪಯೋಗಿಸಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ. ಈ ತುರ್ತುಪರಿಸ್ಥಿತಿಯನ್ನೆದುರಿಸಲು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗ್ಡೆಯವರು ಒಂದು ತುರ್ತುಕಾರ್ಯಕ್ರಮವನ್ನು ಆಚರಣೆಗೆ ತಂದಿದ್ದಾರೆ. ಅಲ್ಲದೆ ಅವರು ಸಾರ್ವಜನಿಕರಿಗೆ ತಮ್ಮ ಮನವಿಯಲ್ಲಿ, ಎಲ್ಲರೂ ಮುಂದಾಗಿ ತಮ್ಮ ಕೈ ಲಾದಷ್ಟು ಧನಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಈ ನಿಧಿ ಸಂಗ್ರಹಕ್ಕಾಗಿ ನಮ್ಮ ಕನ್ನಡ ಬಳಗ ಅಧ್ಯಕ್ಷರಾದ ಶ್ರೀಯುತರಾದ ಸುಶೀಲೇಂದ್ರರಾಯರು ವಿವಿಧ ಮನವಿಯನ್ನು ಮಾಡಿದ್ದಾರೆ. ಈ ಸಂಗ್ರಹಿಸಿದ ನಿಧಿಯನ್ನು ಕನ್ನಡ ಬಳಗದ ಪರವಾಗಿ ಮುಖ್ಯಮಂತ್ರಿಗಳಿಗೆ ಅರ್ಪಿಸಲು ಯೋಚಿಸಲಾಗಿದೆ. ಧನಸಹಾಯ ಮಾಡಬಯಸುವವರು ತಮ್ಮ ಚೆಕ ಅಥವಾ ಮೋಸ್ಟರ್ ಆರ್ಡರ್‌ನ್ನು ಕನ್ನಡ ಬಳಗ ಯು ಕೆ ಎಂಬ ಹೆಸರಿಗೆ ಬರೆದು ಅದರ ಹಿಂಬಾಗದಲ್ಲಿ ಕರ್ನಾಟಕ ಡ್ರಾ, ವೈರಿಲಿಫೆ ಎಂದು ಇಂಗ್ಲಿಷ್ ನಲ್ಲಿ ಬರೆದು ಕಳಿಸಬೇಕಾಗಿ ಕೋರಿದೆ.

ಇದಲ್ಲದೆ ಭಾರತೀಯ ವಿದ್ಯಾಭಿವೃದ್ಧಿ ನಿಧಿಯ ಸಂಗ್ರಹಕ್ಕಾಗಿ ಒಂದು ನಿಧಿಸಂಗ್ರಹ ಸಹಾಯಾರ್ಥ ಪ್ರದರ್ಶನವನ್ನು ಇದೇ ಮಾರ್ಚ್ 1ನೇ ತಾರೀಖು ಏರ್ಪಡಿಸಿದ್ದಾರೆ.

ಸಂಪಾದಕರು:
ರಾಜಾರಾಮ್ ಕಾವಳಿ
ಉಪಸಂಪಾದಕರು:
ಅರವಿಂದ ಕುಲಕರ್ಣಿ

ಕನ್ನಡ



ಬಳಗ

ಸಂಪಾದಕ ಮಂಡಳಿ
ವತ್ಸಲಾ ರಾಮಮೂರ್ತಿ
ಚಂದ್ರಶೇಖರ ಕುರವತಿ

ಕಂಪೌಟಿ


ಕುರಿಕೆ

ನಾಟಂಗಹ್ಯಾಮಿನಲ್ಲಿ ದೀಪಾವಳಿ



— ಶ್ರೀ ಎಂ ಎನ್ ಸ್ವಾಮಿಯವರಿಂದ -

ನಾಟಂಗಹ್ಯಾಮಿನ ಹಿಂದೂದೇವಾಲಯದಲ್ಲಿ 1985ರ ದೀಪಾವಳಿಯು ಹಬ್ಬವನ್ನು 23-11-85ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ವೈಪರಿತ್ಯದ ಹವಿದಿದ್ದರೂ ಅದಿನದ ಸಮಾರಂಭಕ್ಕೆ ಅನೇಕರು ಆಗಮಿಸಿದರು. ಇವರುಗಳು ಈ ದೀಪಾವಳಿನಮಿತಿಮೀರಿದ ಸದಸ್ಯರುಗಳಾಗಿದ್ದರು. ಶ್ರೀಮತಿ ಮತ್ತು, ಶ್ರೀ ಎಂ ಎನ್ ಸ್ವಾಮಿ, ಶ್ರೀಮತಿ ಮತ್ತು ಶ್ರೀ ಎ ಕುಲಕರ್ಣಿ, ಶ್ರೀಮತಿ ಮತ್ತು, ಶ್ರೀ ಸಿ ಕುರವತಿ, ಶ್ರೀಮತಿ ಮತ್ತು, ಶ್ರೀ ಸಿ ರಾಜ್ ಅಲ್ಲದೆ ಶ್ರೀಮತಿ ಅಭಯಾಂಬಮೂರ್ತಿ ಅದಿನದ ಮುಖ್ಯ ಅತಿಥಿಯಾಗಿ ಶ್ರೀ ಶ್ರೀ ತರಳಬಾಳು ಜಗದ್ಗುರುಗಳಾದ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರು ಆಗಮಿಸಿದರು. ಸಮಾರಂಭವು ನಮ್ಮ ಬಳಗದ ಅಧ್ಯಕ್ಷರಾದ ಶ್ರೀ ಸು ಶೀಲೇಂದ್ರರಾಯರಿಂದ ಸ್ವಾಗತಭಾಷಣದಿಂದ ಆರಂಭವಾಯಿತು. ನಂತರ ಬಿ ಶಾಸ್ತ್ರಿ, ರಾಮಸ್ವಾಮಿ ಮತ್ತು ಕೃಷ್ಣಮೂರ್ತಿಗಳಿಂದ ಆಚರಿಸಲಾದ ಫಾಜಿಯ ನಂತರ ಯುವಕ ಕನ್ನಡಿಗರ ವಿಭಾಗದಿಂದ ಸಲ್ಲಿಸಿದ ವರದಿಯನ್ನು ಕುಮಾರಿ ಗೌರಿಕಾವಳಿ, ಜಿ ನಯನಗೌಡ, ಕುಮಾರಿ ಶೀಲಾರಾವ್, ಮತ್ತು ಜಿ ಅವಿನಾಶ್ ಕುಲಕರ್ಣಿಯವರಿಂದ ಓದಲಾಯಿತು. ನಂತರ ಮುಖ್ಯ ಅತಿಥಿಗಳಾದ ಶ್ರೀಶ್ರೀ ತರಳಬಾಳು ಜಗದ್ಗುರುಗಳಾದ ಡಾ ಶಿವಮೂರ್ತಿಮಹಾಸ್ವಾಮಿಜಿಯವರು ತಮ್ಮ ಸಂದೇಶವನ್ನು ಕನ್ನಡಬಳಗದ ಸಭಿಕರಿಗೆ ಕೊಟ್ಟರು. ಅವರು ಪರದೇಶದಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆಗಳ ವಿಚಾರವಾಗಿ ಮತ್ತು ಅವರ ತಾಯ್ನಾಡಿನ ವೇದನೆಯ ಬಗ್ಗೆ ಅಲ್ಲದೆ ಯುವಕನ್ನಡಿಗರ ಭಾರತ ಬಗ್ಗೆಯ ದೃಷ್ಟಿಯ ವಿಚಾರವಾಗಿ ಮಾತನಾಡಿದರು. ಅವರು ಈ ಯುವಕನ್ನಡಿಗರು ಕನ್ನಡಭಾಷೆಯನ್ನು ಕಲಿಯುವುದರ ಅವಶ್ಯಕತೆಯನ್ನು ಮಾತನಾಡುತ್ತಾ ಒತ್ತಿಹೇಳಿದರು. ಭಾರತದ ವಂಶಾನುಭವದಿಂದ ಬಂದ ಪರಂಪರೆಯನ್ನು ಮುಂದುವರಿಸಿಕೊಂಡುಕೊಳ್ಳುವುದರ ಬಗ್ಗೆ ಮತ್ತು ಕರ್ನಾಟಕ ಭವನವನ್ನು ಈ ದೇಶದಲ್ಲಿ ನಿರ್ಮಿಸುವುದರ ಬಗ್ಗೆ ಮಾತನಾಡಿದರು. ಅವರ ಭಾಷಣವು ಸಭಿಕರಲ್ಲಿಂದಲೂ ಬಹಳವಾಗಿ ಸ್ವಾಗತಿಸಲಾಯಿತು.



ಮಧ್ಯಾಹ್ನದ ಊಟವಾದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯವಾಗಿ ವೇಲಿಸಿನಿಂದ ಬಂದ ತಂಡದವರಿಂದ ಆಚರಿಸಲಾಯಿತು. ದೀಪೋತ್ಸವ ತಬಲ, ಕನ್ನಡಗೀತೆಗಳು ಮತ್ತು ಜಾನಪದಗೀತೆಗಳು ಅಲ್ಲದೆ ಎಲ್ಲಕ್ಕಿಂತಲೂ ಮೋಹಿನಿ ಭಸ್ಮಾಸುರ ನಾಟ್ಯವು ಬಹಳ ಸ್ವಾರಸ್ಯವಾಗಿದ್ದವು. ಜಯದೇವ್ ಮತ್ತು ರೋಸಲನ್ ಕೃಷ್ಣಮೂರ್ತಿಯವರು ಎಲ್ಲರ ಮೆಚ್ಚುಗೆಯನ್ನುಗಳಿಸಿದರು. ಇವರ ನಾಟ್ಯವನ್ನು ಹಿರಿಯರು ಮತ್ತು ಕಿರಿಯರುಗಳಿಂದ ಉತ್ಸುಕವಾಗಿ ಆಪ್ಲೆಕ್ಸಿಸಲಾಯಿತು. ರಾಷ್ಟ್ರೀಯ ಗೀತೆಯನಂತರ ಪಟಾಕಿಬಾಣಗಳ ಕಾರ್ಯಕ್ರಮಗಳು ಮಕ್ಕಳಿಗೂ ಮತ್ತು ಮನದಲ್ಲೆನಿಸುವ ಮಕ್ಕಳಾಗಿರುವವರಿಗೂ ಆನಂದವನ್ನುಂಟುಮಾಡಿತು. ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಶ್ರೀಮತಿ ಮತ್ತು, ಶ್ರೀ ಅರವಿಂದ ಕುಲಕರ್ಣಿಯವರೂ, ವೇಲಿಸಿನಿಂದ ಬಂದ ಕಲಾವಿದರಿಗೂ ಮತ್ತು ರುಜಿರುಜಿಕರವಾದ ಆಹಾರೋಪಹಾರಗಳನ್ನು ನಿರ್ವಹಿಸುವವರಿಗೂ ಒದಗಿಸಿ, ಅಡುಗೆಮನೆಯಲ್ಲಿ ಉಳಿದ ಮಹಿಳೆಯವರೇ ಕಾರಣರಾಗಿದ್ದಾರೆ. ಅವರಿಗೆಲ್ಲರಿಗೂ ನನ್ನ ವಂದನೆಗಳು.

ಕನ್ನಡ ಬಳಗ

ಸಂಪುಟ ೨ ಸಂಚಿಕೆ ೨ 12-4-86

ಸಂಪಾದಕೀಯ:-

ಇದೇಂತಹ ಕನ್ನಡ ಬಳಗ?

ಈ ದೇಶದಲ್ಲಿ ಕನ್ನಡ ಬಳಗ ಉದಯಿಸಿ ಮೂರು ವರುಷಗಳಮೇಲಾಯಿತು. ಈ ಸಮಯದಲ್ಲಿ ಬಳಗವು ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ, ಈ ದೇಶದಲ್ಲಿರುವ ಕನ್ನಡಿಗರನ್ನು ಒಡಗೂಡಿಸುವ ಸಾಧನವಾಗಿದೆ. ಈ ಕನ್ನಡಿಗರು ತಮ್ಮಲ್ಲಿ ಅಡಗಿಕೊಂಡಿದ್ದ ಕನ್ನಡತ್ವವನ್ನು ಹೊರತೆಗೆದು, ಸಾಮಾಜಿಕ ಸಾಹಿತ್ಯಾದಿ ಚಟುವಟಿಕೆಗಳನ್ನು ನಡೆಸಿ, ಸಾವಿರಾರು ಮೈಲಿಗಳದೂರದಲ್ಲಿದ್ದರೂ, ತಮ್ಮ ಗೃಹವೇದನೆಯನ್ನು, ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುವಂತೆ ಈ ಕನ್ನಡಬಳಗದ ಮೂಲಕ ಅನುವು ಮಾಡಿಕೊಂಡಿದ್ದಾರೆ. ಈ ದೇಶದಲ್ಲಿ ಎಷ್ಟುಜನ ಕನ್ನಡಿಗರಿದ್ದಾರೆ ಎಂಬುದು ಯಾರಿಗೂ ಸರಿಯಾಗಿ ಅರಿಯದು. ಒಬ್ಬರು ಆರುಸಾವಿರ ಕನ್ನಡಿಗರಿದ್ದಾರೆಂದೂ, ಮತ್ತೊಬ್ಬರು ಸಾವಿರ ಇನ್ನೂರಂತಲೂ ಚರ್ಚಿಸುತ್ತಾರೆ. ಆದರೆ ನಮ್ಮ ಬಳಗದ ಸದಸ್ಯ ಸಂಖ್ಯೆಯನ್ನು ತೆಗೆದುಕೊಂಡರೆ, ಅದು ಸುಮಾರು ಸಾವಿರದ ಐನೂರು ಮಂದಿ ಕನ್ನಡಿಗರು ಈ ದೇಶದಲ್ಲಿದ್ದಾರೆಂದು ತಿಳಿದು ಬರುತ್ತದೆ. ಬಳಗದ ಆಂಭದಲ್ಲಿ ಮುನ್ನೂರು ಕನ್ನಡಸಂಸಾರಗಳು ಸದಸ್ಯತ್ವವನ್ನು ಗಳಿಸಿದ್ದರೂ, ಈಗ ಅದು ಕೇವಲ ನೂರು ಸಂಸಾರಕ್ಕೆ ಇಳಿದಿರುವುದು ಒಂದು ಅರಿಯಲಾಗದ ಸಮಸ್ಯೆ. ಹಾಗೆಂದರೆ ಈ ನೂರು ಸಂಸಾರಗಳನ್ನು ಬಿಟ್ಟು ಉಳಿದವರಿಗೆ ಕನ್ನಡ ಬಳಗದಿಂದ ಏನೂ ಪ್ರಯೋಜನವಿಲ್ಲ ಎಂದು ಅರ್ಥವೇ? ಅಥವಾ ಅವರಿಗೆ ಕನ್ನಡ ಬಳಗವೇಬೇಡವೆ? ಈ ಪ್ರಶ್ನೆಗಳಿಗೆ ನೇರವಾದ ಉತ್ತರ ದೊರೆಯುವುದಿಲ್ಲ.

ಇವಕ್ಕೆಲ್ಲಾ ಕಾರಣ ಕೇವಲ ಜಡತ್ವದಿರಬಹುದು (ಇನರ್ಷಿಯ). ಹಲವರು ಸದಸ್ಯತ್ವವನ್ನು ಒತ್ತಾಯಿಸಿದರೇನೇ ಮುಂದುವರಿಸುವರು. ಹಲವು ಸದಸ್ಯರು, ತಮ್ಮ ಕಾರ್ಯ ನಿರ್ವಹಣೆ ಸ್ಥಳಗಳನ್ನು ಬದಲಾಯಿಸುವುದರಿಂದ, ಬಳಗದ ಸಂಬಂಧವೇ ತಪ್ಪಿಹೋಗಬಹುದು. ಇದು ಬಹಳ ಮುಖ್ಯ ಕಾರಣದಿರಬಹುದು. ಹಲವರು ಕನ್ನಡ ಬಳಗದ ಶುಲ್ಕವನ್ನು, ಕನ್ನಡಕಾರ್ಯಕ್ರಮಕ್ಕೆ ಬಂದಾಗ ಕೊಡುವುದರಿಂದ ಅವರುಗಳ ಹೆಸರು ಸದಸ್ಯತ್ವದ ಪಟ್ಟಿಯಿಂದ ತಪ್ಪಿಹೋಗುವುದು. ಹಲವರಿಗೆ ಬಳಗದ ಶುಲ್ಕ ಯಾವಾಗ ಕೊಡಬೇಕು ಎಂದು ತಿಳಿಯದೆ ಅದನ್ನು ಕೇಳಿದಾಗ ಕೊಡುವುದು ಎಂದು ಸಹಜ ಮನೋಭಾವನೆಯಿಂದ ಅವರು ಅದನ್ನು ಮುಂದಕ್ಕೆ ಹಾಕುವರು. ಇನ್ನು ಹಲವರು ಕಾರ್ಯಕ್ರಮಗಳಿಗೆ, ಮಳೆಗಾಳಿ ಹಿಮದಕಾರಣದಿಂದ ಬರಲಾಗದೆ ಬಳಗದ ಶುಲ್ಕವನ್ನು ಕೊಡುವುದನ್ನು ಮರೆಯುತ್ತಾರೆ.

ಆದರೆ ಕನ್ನಡಬಳಗವೆಂದರೆ ಬರೇ ತಿಂಡಿತಿನ್ನುಸುಗಳ ಕಾರ್ಯಕ್ರಮಗಳೇ ಅಥವಾ ಅದಕ್ಕಿಂತಲೂ ಮುಖ್ಯವಾದುದೇನಾದರೂ ಇದೆಯೇ? ಹಲವರಿಗೆ ಕನ್ನಡಬಳಗವೆಂದರೆ ಕನ್ನಡಿಗರ ಗೃಹವೇದನಾಪರಿಹಾರಕ ಕೂಟವೆಂದೂ, ಮತ್ತೆಹಲವರಿಗೆ ಅದು ಕನ್ನಡ ಭಾಷಾಭಿವೃದ್ಧಿ, ಕನ್ನಡಸಾಹಿತ್ಯ ಪ್ರಚಾರಕ ಮಧ್ಯಮವೆಂತಲೂ, ಮತ್ತು ಯುವಕ ಕನ್ನಡಿಗರಿಗೆ ಇದು ತಮ್ಮ ಮಾತೃಪಿತೃಗಳ ಮಾನಸಿಕ ನಿರ್ಭಂಧ ನಿವಾರಕ ಕೂಟವೆಂತಲೂ ಇರಬಹುದು. ನಮ್ಮಲ್ಲಿ ಅಡಗಿರುವ ಕನ್ನಡತ್ವವು, ಸಾವಿರಾರು ವರುಷಗಳಿಂದ ಮುಚ್ಚಿಟ್ಟವಾದ ಕರ್ನಾಟಕದೇಶದ ಪರಂಪರೆಯಾಗಿದೆ. ಅದನ್ನು ಉಳಿಸಲು ಮತ್ತು ಅದರ ಆಧಾರವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡಲು ನಮ್ಮ ಬಳಗವು ಒಂದು ಸಾಧನವಾಗಿದೆ.

ಈ ದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರು ಮುಖ್ಯವಾಗಿ ತಮ್ಮ ಕಾರ್ಯದ ಸಲುವಾಗಿ ಇಲ್ಲಿಗೆ ಬಂದಿದ್ದಾರೆ. ಇವರಲ್ಲಿ ಕನ್ನಡಸಾಹಿತಿಗಳು ಇರುವುದು ಅತಿ ವಿರಳ. ಪರದೇಶದಲ್ಲಿದ್ದುಕೊಂಡು ಪರಭಾಷೆಯಲ್ಲಿ ವ್ಯವಹರಿಸುವುದರಿಂದ ಇವರಿಗೆ ಕನ್ನಡಭಾಷಾಭಿವೃದ್ಧಿಗೆ ಅವಕಾಶವು ಅಷ್ಟು ಇರುವುದಿಲ್ಲ. ಭಾಷಾಚಾತುರ್ಯಕ್ಕೆ ಅವರು ಅಷ್ಟುಗಮನ ಕೊಡುವುದಿಲ್ಲ. ಆದರೆ ಭಾಷಾವಾತ್ಸಲ್ಯಕ್ಕೆ ಏನೂ ಕಡಿಮೆಯಾಗುವುದಿಲ್ಲ. ಇವರಿಗೆ ಕನ್ನಡವೆಂದರೆ ಕನ್ನಡತ್ವವೆಂದೇ ಅರ್ಥ

ಇವರ ಮುಖ್ಯಧೈಯವೇನೆಂದರೆ, ಸಾವಿರಾರು ವರುಷಗಳಿಂದ ವಂಶಾನುಭಂದವಾಗಿ ನಡೆದುಕೊಂಡುಬಂದ ಕನ್ನಡನಾಡಿನ ಪರಂಪರೆಯನ್ನು ಮರೆಯದೆ ಮುಂದುವರಿಸಿಕೊಂಡು ಹೋಗುವುದು. ಅದಕ್ಕೋಸ್ಕರವೇ ಈ ನಮ್ಮ ಕನ್ನಡ ಬಳಗವು ಉದಯಿಸಿರುವುದು.

ಇಷ್ಟು ಅದರದಿಂದ ಆರಂಭವಾದ ಈ ನಮ್ಮ ಕನ್ನಡಬಳಗವು ಪ್ರತಿವರ್ಷವೂ ಅದರ ಚಟುವಟಿಕೆಗಳನ್ನು ಉಪಯುಕ್ತವಾಗಿ ಆಚರಿಸುತ್ತಿದ್ದರೂ ಕೇವಲ ಮೂರೇ ವರ್ಷಗಳಲ್ಲಿ ಅದರ ಸದಸ್ಯತ್ವವು ಕುಗ್ಗಿರುವುದು ಒಂದು ಅರಿಯಲಾಗದ ವಿಚಾರ. ಈ ಇಳುಗಡೆಯನ್ನು ಸರಿಮಾಡುವುದು ಹೇಗೆ? ಮೊದಲನೆಯದಾಗಿ ಎಲ್ಲಾ ಸದಸ್ಯರುಗಳು ಕನ್ನಡಬಳಗವೆಂದರೆ ತಮ್ಮ ಬಳಗ ಎಂದು ಅರಿಯುವುದು ಎರಡನೆಯದಾಗಿ ಸದಸ್ಯರುಗಳು ಬಳಗದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಇದಕ್ಕೆ ಅನುವಾಗಿ ಬಳಗದ ಕಾರ್ಯಕಾರಿ ಸದಸ್ಯರುಗಳು ಎಲ್ಲರ ಸಲಹೆಗಳಿಗೆ ಓಗೊಟ್ಟು ಬಳಗವನ್ನು ಒಂದು ಉಪಯುಕ್ತವಾದ ಅಂಗವಾಗಿ ನಡೆಸುವುದು. ಬಳಗವು ಕೇವಲ ಮನರಂಜನೆಯ ಮಧ್ಯಮವಾಗಿರುವ ಬದಿಲು, ಎಲ್ಲರ ಅದರಲ್ಲಾಯುವಕನ್ನಡಿಗರ ಯೋಗ್ಯಕೇಲಮವಿಚಾರಕ ಅಂಗವಾಗಿ, ಅಪರವರ ಸಾಮಾಜಿಕ ಮತ್ತು ಇತರ ತೊಂದರೆಗಳ ವಿಚಾರಣೆಮಾಡುವುದು ಮತ್ತು ಅವುಗಳ ನಿವಾರಣೆಯನ್ನು ಬಗೆಹರಿಸುವುದು, ಅಲ್ಲದೆ ಸದಸ್ಯರುಗಳ ಉದ್ಯೋಗ ವಿಚಾರ ವಿನಿಮಯಗಳನ್ನು ನಡೆಸಿದರೆ ಬಳಗಕ್ಕೆ ಒಳಕ ಬೆಂಬಲವು ನಿಗುವುದು. ಇವುಗಳಲ್ಲದೆ ನಮ್ಮ ಬಳಗವು ನಮ್ಮ ತಾಯನಾಡಾದ ಕರ್ನಾಟಕದೇಶದ ಕಷ್ಟ ಪರಿಸ್ಥಿತಿಯನ್ನು ನಿವಾರಿಸಲು ಒಂದು ಉಪಯುಕ್ತ ಅಂಗವಾಗಲು ಎಲ್ಲ ಸದಸ್ಯರು ತಮ್ಮ ಮನ ಧನಸಹಾಯ ಮಾಡಿದರೆ ಬಳಗದ ಧೈಯ ಸಾರ್ಥಕವಾಗಿ ಕನ್ನಡಿಗರಿಗೂ, ಕನ್ನಡ ಬಳಗಕ್ಕೂ ಮತ್ತು ಕರ್ನಾಟಕಕ್ಕೂ ಕೀರ್ತಿಬರುವುದು.

EDITORIAL NOTICE

Instructions to contributors. Articles for publications in the Quarterly of Kannada-Balaga should be sent well before the next publication. They can be typed or hand written in either kannada or in English. The younger members of Balaga are advised to send more articles on their views on Balaga and on any subject which is of general interest to all Kannadigas. The total length of an article should be about the two sides of A4 sized paper. The first page should show title, the name(s) of author(s), town of residence and the address for correspondence. Illustrations of all kinds are welcome. Photographs should be black and white prints and if they are to be returned to the sender, a stamped addressed envelope should be sent along with them. All articles, letters to the editor and any correspondence should be sent to the editor- R.R.Cavale, 2 Aster road, Basingstoke, Hampshire RG22 5NG.

Advertising Enquiries Display advertisements and classified advertisements are welcome. All enquiries regarding the advertisements are to be addressed to the assistant editor Arvind Kulkarni, 42 Robin Down lane, Berry hill, Mansfield, Nottinghamshire NG18 4SW.

Subscriptions to Balaga. £10. per family/year Subscriptions for membership and its renewal, for the functions and for other programmes of the Balaga are to be sent to the treasurer M S Swamy, 1 Lapford close, off Spring lane, Mapperley, Nottingham NG3 5SQ. An official receipt is issued for all the monies received. Members are advised to correspond with the treasurer for all enquiries direct.

ನೀವು ಮತ್ತು ನಿಮ್ಮ ಕನ್ನಡ ಬಳಗ

- ಸುಶೀಲೇಂದ್ರ ರಾವ್
ಬ್ರಾಹ್ಮಣ, ಸ್ವಾತಂತ್ರ್ಯೋತ್ತರ

ನೀವು ನಿಮ್ಮ ಕನ್ನಡ ಬಳಗಕ್ಕೆ ಎಷ್ಟು ಸಹಾಯಕರಾಗಿದ್ದೀರಿ ಎಂಬುದನ್ನು ಈ ಕೆಳಗೆ ಕಂಡ ಪಟ್ಟಿಯಲ್ಲಿ ಅಂಕಗಳನ್ನು ಹಾಕಿ ತಿಳಿದುಕೊಳ್ಳಿ.

- 1 ನೀವು ಸದಸ್ಯತ್ವದ ಶುಲ್ಕವನ್ನು ಕಟ್ಟುತ್ತೀರಾ?
 - ಅ) ಪ್ರತಿವರ್ಷವೂ ತಾವಾಗಿ ಮುಂದುವರೆದು.
 - ಆ) ಕನ್ನಡ ಬಳಗದ ಪತ್ರ ಬಂದಮೇಲೆ.
 - ಇ) ಬಳಗದ ಹಬ್ಬಸಮಾರಂಭದಲ್ಲಿ ಕೇಳಿದಾಗ.
- 2 ನೀವು ನಿಮ್ಮ ಸ್ನೇಹಿತರನ್ನು ಸದಸ್ಯರನ್ನಾಗಿ ಮಾಡಲು ಯತ್ನಿಸಿದ್ದೀರಾ?
 - ಅ) ಅವರ ಪರವಾಗಿ ಹಣಕಳುಹಿಸಿ ನಂತರ ವಸೂಲುಮಾಡುವುದು
 - ಆ) ಅವರನ್ನು ಒತ್ತಾಯಿಸಿ ಸದಸ್ಯರಾಗುವಂತೆ ಮಾಡುವುದು
 - ಇ) ಸಾಮಾನ್ಯವಾಗಿ ಮಾತಾಡುವಾಗ ಸಹಜವಾಗಿ ಕೇಳುವುದು
- 3 ನೀವು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಾ?
 - ಅ) ಸ್ವತಃ ಮುಂದುವರಿದು ಸಮಿತಿಗೆ ಸೇರಿ ದುಡಿಯುವುದು
 - ಆ) ಕೆಲಸ ಮಾಡುವವರಿಗೆ ಹಿನ್ನೆಲೆಯಲ್ಲಿ ಸಹಾಯಮಾಡಿ.
 - ಇ) ಕಾರ್ಯಕ್ರಮದ ದಿವಸ ಬಂದು ಭಾಗವಹಿಸುವುದು
- 4 ನೀವು ಕನ್ನಡ ಬಳಗದ ವಾರ್ತಾಪತ್ರಕ್ಕೆ ಉತ್ತೇಜನ ಕೊಡುತ್ತಿರುವರಾ?
 - ಅ) ಸ್ವತಃ ಲೇಖನಗಳನ್ನು ಬರೆಯುವುದು
 - ಆ) ಆಗಿಂದಾಗ್ಯೆ ಅಭಿಪ್ರಾಯ ಪತ್ರಗಳನ್ನು ಬರೆಯುವುದು
 - ಇ) ಪತ್ರಿಕೆ ಮತ್ತು ಬಳಗದ ಬಗ್ಗೆ ಟೀಕೆಮಾಡುವುದು (ಪ್ರಯೋಜಕವೂ ಸೇರಿ)

ನಿಮ್ಮ ಮಾವಕ ಅಂಕಗಳು ಹೀಗಿವೆ :-

ಅ - 10 ಅಂಕಗಳು, ಆ - 5 ಅಂಕಗಳು ಇ - 3 ಅಂಕಗಳು

- 30 ರಿಂದ 40 ಅಂಕಗಳನ್ನು ಪಡೆದವರು ಕನ್ನಡಬಳಗದ ಪಾಲಕರು.
- 20 ಅಂಕಗಳನ್ನು ಪಡೆದವರು ಬಳಗದ ಆಕಾಂಕ್ಷಿಗಳು
- 20 ಅಂಕಗಳಿಗಿಂತ ಕಡಿಮೆ ಪಡೆದವರು ಸಾಮಾನ್ಯ ಸದಸ್ಯರುಗಳು



ಹರಿಯದಲಿ ಹಿರಿಯರನ್ನು ಆಳ್ವದೆನು ಹಿಂದೆ
ಕಂಡ ಕಂಡವನನ್ನು ನನ್ನವನು ಎಂದೆ
ಅವನಿವನು, ಅವಳವನು ನನ್ನವನು ಆದಾನೆ?
ಹರಿಯದ ಫೋರೊತ್ತ, ಮತಿ ಮಂಕು ತಾನೆ?
ಉತ್ತಾಹ, ಉಲ್ಲಾಸ, ಮುತ್ತನ್ನು ಇಟ್ಟು
ನನ್ನವನು ಎಂಬುವನು ಮಕ್ಕಳನ್ನು ಕೊಟ್ಟು
ಹತ್ತಾರು ವರುಷದಲಿ ಈ ಸೋಲಿ ಉದಾಟ
ಮುಗಿದಿತು, ತಿಳಿಯದೆ ಮೇಲೆ ನನ್ನ ವೈಮಾಟ.
ನನ್ನವನು ಓಡಿದನು ಈಗಿನೆನ್ನ ಬಿಟ್ಟು
ಉರ್ವಶಿಯ ಜೊತೆಗೊಡು ಅದು ಅಲ್ಲ ಗುಟ್ಟು,
ನನ್ನವನು ಬಿಟ್ಟಾಯ್ತು, ನನಗೇಕೆ ಜಂತೆ
ಅವನಿವನ ಜೊತೆಯಾಯ್ತು, ನಾಚಿಕೆ ಏಕಂತೆ?

ನಾನು, ನನ್ನದು, ನನಗೆಂಬುದೇ ಆಯ್ತು,
ನನ್ನ ಮಕ್ಕಳ ಗತಿ ಕೇಳು ಏನಾಯ್ತು!
ಎನ್ನ ಮಕ್ಕಳ ಬಾಳು ಬೀದಿಬಾಲಾಯ್ತು,
ನಮ್ಮ ಬಾಳಿನ ಕಲಶ ಒಡೆದು ಚೂರಾಯ್ತು.

ಮಕ್ಕಳಿಗೆ ಮನವಿಲ್ಲ, ಮನಸೆಲ್ಲ ಬರುಸಾಯ್ತು,
ರೆಕ್ಕೆಗಳು ಬಲತಾಗ ಹಾರಿ ಹೊರಟಾಯ್ತು.
ಆಪ್ತರನು, ನೆಂಟರನು ಆಗಲೇ ಮರೆತಾಯ್ತು,
ಒಂಟಿ ಜೀವನವಿಲ್ಲ ಎನಗೆ ಹೊರೆಯಾಯ್ತು.

ಬೆಂಗಳೂರು, ಎದೆಗೂರು ನೋಡುವವರೇ ಇಲ್ಲ,
ಉಂಡೆನೋ, ಸತ್ತೆನೋ ಕೇಳುವವರಿಲ್ಲ.
ಉದರದಲಿ ಉದಯಿಸಿದ ಮಕ್ಕಳೇ ಇಲ್ಲ,
ಕರುಣರೋ, ಕಿವುಡರೋ ಆಗಿಹರು ಎಲ್ಲ!

ಜಿಲ್ಲೆಯರಲಿ, ಮಳೆಯರಲಿ ಇಬ್ಬರಿನಿರೇ ಇರಲಿ,
ಗಾಳಿಯೋ, ಧೂಳಿಯೋ ಹಿಮಪಾತದಿರಲಿ.
ನನಗೆ ನಾನೇ ಜೋಡಿ ಕೈಕಾಲು ಗಟ್ಟಿರಲಿ,
ನನಗಾರು ಗತಿಯಿಲ್ಲ ಶಿವಕರುಣೆ ಇರಲಿ.

ನಾ ಜಗವ ಬಿಟ್ಟು ನಿಟ್ಟಿಸಿರ ಬಿಟ್ಟಿಹರು
ಬೀಳಿತ್ತಾಡುವ ಸೋಲಿನಲಿ ಕರಿ ಬಿಟ್ಟಿ ಉಟ್ಟಿಹರು
ಮನಗಲಿ ನಮೇಲೆ ಕಣಧಾರೆ ಎರೆದಿಹರು,
ಇದಾಂಗ: ಇರದವರು ಸತ್ತಾಗ ಅತ್ತಿಹರು,

ನಂನಾರ, ನಂಪತ್ತು, ಸುಖ ಮತ್ತು ಆಪತ್ತು,
ನರಜೀವ ನಶ್ವರವು ನನಗಿಲ್ಲ ಗೊತ್ತು.
ಈ ರಂಗಭೂಮಿಯಲಿ ನಂಬಿರು ಈ ಜಗವ
ಬಾಳೆಂಬ ನಾಟಕದಿ ನಂಬಿರು ಈ ಜನವ.

ಡಾ: ಆನಂದ ದೇಶಪಾಂಡೆ

*
(ಒಬ್ಬ ಅಂಗ್ಲ ವೃದ್ಧಿಯ ಹಾಡು)

ವಾಚಕರ ವಾಣಿ

ಮಾನ್ಯ ಸಂಪಾದಕರೇ,

ಕನ್ನಡ ಬಳಗದ 23-11-85 ರ ಸಂಚಿಕೆಯನ್ನೋದಿ ಸಂತೋಷವಾಯಿತು. ಕನ್ನಡ ಬೆರಳಚ್ಚುಯಂತ್ರವನ್ನು ಪಂಚೋಲಿಸಿಕೊಂಡು ಪ್ರಕಟವಾಗಿದ್ದು ಸಂತೋಷದ ಸಂಗತಿ. ಕನ್ನಡ ಭಾಷೆಯ ಬಗೆಗೆ ನನಗಿರುವ ಅಭಿಮಾನದಿಂದಾಗಿ ಹಾಗೂ ತಾವು ಈ ದಿಶೆಯಲ್ಲಿ ನಡೆಸಿರುವ ಪ್ರಯತ್ನವು ಉತ್ತಮಗೊಳ್ಳಲೆಂಬ ಒಂದು ಸುದುರ್ದೊಲದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆಂದೇ ವಿನಃ ಇದು ಕೇವಲ ಟೀಕೆಯೆಂದು ತಿಳಿಯಬಾರದು.

ಈ ಸಂಚಿಕೆಯಲ್ಲಿ ಅನೇಕ ವ್ಯಾಕರಣ ದೋಷಗಳಿದ್ದು ದಲ್ಲದೇ ಹಲವಾರು ಮುದ್ರಣದೋಷದಿಂದಾಗಿ ನುಸುಳಿವೆಯೆಂದು ನಾನು ನಂಬಿದ್ದೇನೆ.

ಇಂಥ ಕೆಲವು ಶಬ್ದಗಳನ್ನು ಕಾಣಬಹುದು :-

ತಪ್ಪು	ಸರಿ	ತಪ್ಪು	ಸರಿ
ನಿವೃತ್ತರಾಗಿ.	ನಿವೃತ್ತರಾಗಿ.	ವ್ರಂದಗಾನ.	ವೃಂದಗಾನ.
ವಿಜ್ರಂಬಣಿ.	ವಿಜ್ರಂಬಣಿ.	ಕ್ರೈಷ್ಣ	ಕ್ರೈಷ್ಣ.
ಸಂತೋಲಶ.	ಸಂತೋಲಷ.	ವೇಶ	ವೇಷ.
ನೃತ್ಯ.	ನೃತ್ಯ.	ಘರ್ಜಣಿ.	ಗರ್ಜಣಿ.

ನೋಡು ವಿಷಯ, ಕನ್ನಡದಲ್ಲಿ ಅಧ್ಯಾಪಿಕೆ ಪದವನ್ನು ಸ್ತ್ರೀಯರಿಗೂ ಅಧ್ಯಾಪಕ ಪದವನ್ನು ಪುರುಷರಿಗೂ ಬಳಸಲಾಗುತ್ತಿದೆ. ಕನ್ನಡನಾಡಿನಿಂದ ನಾವು ಸಾವಿರಾರು ಮೈಲು ದೂರದಲ್ಲಿದ್ದು ದಿನಂಪ್ರತಿ ಇಂಗ್ಲಿಷ್ ಹಾಗೂ ಕೆಲವು ಸಲ ಹಿಂದಿಯಲ್ಲಿ ಮಾತನಾಡುತ್ತಿರುವುದರಿಂದ ನಮ್ಮ ಮಾತೃಭಾಷೆಯ ಅನೇಕಾನೇಕ ಪದಗಳನ್ನು ನಾವು ಮರೆಯುವ ಸಂಭವ ಹೆಚ್ಚು. ನಾವಾರೂ ಇದಕ್ಕೆ ಹೊರತಾಗಿಲ್ಲ. ಆದಾಗ್ಯೂ ಭಾಷೆಯ ಶುದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ. ಕನ್ನಡ ಭಾಷೆಯ ಬಗೆಗಿನ ಕಳಕಳಿಯಿಂದ ನಾನು ಈ ಪತ್ರವನ್ನು ಬರೆದಿದ್ದು. ಅನ್ಯಥಾ ಭಾವಿಸಬಾರದು. ನಮ್ಮ ಕನ್ನಡ ಬಳಗ ಉತ್ತರೋತ್ತರ ಅಭಿವೃದ್ಧಿಹೊಂದಲಿ. ಸಿರಿಗನ್ನಡಂ ಗೆಲಿ.

ತಮ್ಮ ವಿಶ್ವಾಸಿ,
ಆನಂದ ದೇಶಪಾಂಡೆ.
ಲಾಂಕಾಶೈರು.

ಸಂಪಾದಕರಿಂದ :-

ಆನಂದ ದೇಶಪಾಂಡೆಯವರಂತಹ ಕನ್ನಡ ಭಾಷಾಭಿಮಾನಿಗಳು ಈ ದೇಶದಲ್ಲಿದ್ದು ನಮ್ಮ ಸುಕೃತ. ಅವರ ಅಮೂಲ್ಯಸಲಹೆಗಳನ್ನು ನಾವು ಗಂಭೀರತೆಗೆ ತೆಗೆದುಕೊಂಡಿದ್ದೇವೆ. ಈ ದೋಷಗಳಿಗೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಕನ್ನಡಬರಹದ ಅಭ್ಯಾಸ ಬಹಳ ವರ್ಷಗಳನಂತರ, ಇಲ್ಲದುದರಿಂದಲೂ, ಕನ್ನಡ ನಿಘಂಟುಗಳಿದ್ದು ದರಿಂದಲೂ, ಕೊನೆಯದಾಗಿ ನಮಗೆ ಕನ್ನಡ ಬೆರಳಚ್ಚಿನ ಪರಿಚಯವಿಲ್ಲದ್ದು ತಿಳಿಯದುದರಿಂದ ಈ ದೋಷಗಳು ಕಾಣಿಸಿಕೊಂಡಿವೆ.

ಈ ಬೆರಳಚ್ಚಿನ ಯಂತ್ರವನ್ನು-ಕರ್ನಾಟಕ ಸರ್ಕಾರದವರು ನಮ್ಮ ಕನ್ನಡ ಬಳಗಕ್ಕೆ ಮೂರು ವರ್ಷಗಳ ಹಿಂದೆಯೇ ಕೊಟ್ಟಿದ್ದರೂ ಅದು ನಿರೂಪಿಯೋಲದಿಂದ ಹಾಗೆಯೇ ಉಳಿದು ಕೆಟ್ಟುಹೋಗಿದ್ದಿತು. ಅದನ್ನು ಈಗ ದುರಸ್ತಿಗೊಳಿಸಿ ಮೊಟ್ಟಮೊದಲನೆಯದಾಗಿ ನಮ್ಮ ಪತ್ರಿಕೆಯನ್ನು ತಯಾರಿಸಲು ಉಪಯೋಗಿಸಲಾಯಿತು. ತರಬೇತಿಯುಳ್ಳ ಬೆರಳಚ್ಚು ಗಾರರು ಈ ದೇಶದಲ್ಲೆಯಾರೂ ಸಿಕ್ಕದಿರಲು ಅದನ್ನು ಉಪಯೋಗಿಸಲು ಒಂದು ಸಂಶೋಧನೆಯೇ ನಡೆಸಬೇಕಾಯಿತು. ಈಗ ನಮ್ಮ ಮುಖ್ಯಸಂಪಾದಕರು ಸ್ವಯಂಭೋಲದನೆಯಿಂದ ಇದರ ಪರಿಚಯವನ್ನು

ಸಾಕಷ್ಟು ಗಳಿಸಿದಾರೆ. ಇದರ ಪರಿಣಾಮವಾಗಿ, ಕನ್ನಡಬೆರಳಚ್ಚಿನ ಅನೇಕ ರೋಪದೋಷಗಳು ಬೆಳಕಿಗೆ ಬಂದಿವೆ. ಅದರಲ್ಲಿ ಮುಖ್ಯವಾಗಿ ಕಂಡು ಕನ್ನಡ ವರ್ಣಮಾಲೆಯ ವಿಳನೆಯ ಮತ್ತು ಎಂಬನೆಯ ಅಕ್ಷರಗಳು ಇಲ್ಲದಿರುವುದು. ಅದುದರಿಂದ ಅವುಗಳ ಒತ್ತಕ್ಕರವಾದ ಇಲ್ಲದಿರುವುದು. ಅದುದರಿಂದಲೇ ಕೃಷ್ಣ, ವೃಂದಗಾನ, ನಿವೃತ್ತ, ವಿಜ್ರಂಬಣಿ, ನೃತ್ಯ ಮುಂತಾದ ಪದಗಳನ್ನು ರ ಒತ್ತನ್ನು () ಉಪಯೋಗಿಸಿ ಬರೆಯಲಾಯಿತು.

ಈ ದೋಷಗಳು ನಮಗೆ ಗೊತ್ತಿದ್ದರೂ ಬೇರೆಯ ಮಾರ್ಗವಿಲ್ಲದೆ ತಪ್ಪನ್ನೇ ಬರೆಯ ಬೇಕಾಯಿತು. ಹಲವು ಸಮಯದನಂತರ, ನಮ್ಮ ಬಳಗಕ್ಕೆ ಕರ್ನಾಟಕಸರ್ಕಾರದಿಂದ ಬಂದ ಹಲವು ಪತ್ರಗಳನ್ನು ನೋಡಿ, ಈ ದೋಷವನ್ನು ನಿವಾರಿಸುವ ಬಗೆ ಗೊತ್ತಾಯಿತು. ಈಗ ಬರೆದಿರುವ ಹಾಗೆ ಕೃಷ್ಣ, ನೃತ್ಯ, ವೃಂದಗಾನ, ನಿವೃತ್ತ ಎಂಬ ಪದಗಳನ್ನು ಬರೆಯುವಾಗ ಐತ್ಯದ ಒತ್ತನ್ನು ಉಪಯೋಗಿಸಿ ಬರೆಯಬೇಕೆಂದು ಅರಿವಾಯಿತು. ಇದೇರಿತೆ ಈ ಬೆರಳಚ್ಚಿನಲ್ಲಿ ಕನ್ನಡ ಅಂಕಿಗಳಿಲ್ಲ. ಅವುಗಳನ್ನು 1 2 3 4 ಎಂತಲೇ ಬರೆಯಬೇಕು. ಇನ್ನು ಅನೇಕ ದೋಷಗಳು ಇವೆ. ಅವುಗಳನ್ನು ವರ್ಣಿಸಲು ಒಂದು ಪ್ರಬಂಧವನ್ನೇ ಬರೆಯಬಹುದು. ಅಮೆರಿಕಾದಲ್ಲಿದ್ದ ಕನ್ನಡಿಗರು, ಕಂಪ್ಯೂಟರಿಗೆ ಕನ್ನಡವನ್ನು ಅಳವಡಿಸಿರಲು ನಾವು ಈ ದೇಶದಲ್ಲಿದ್ದ ಬೆರಳಚ್ಚಿನ ಹಂತವನ್ನು ನೆಲೆದ್ದೇವೆ. ಆದರೂ ಇದು ನಮ್ಮ ಮುಂದುವರೆಯುವಿಕೆಯುಪಚ್ಚೆಯಲ್ಲವೇ?

ಪ್ರಿಯ ಸಂಪಾದಕರೇ,

ನಿವೃತ್ತ ಕಳುಹಿಸಿದ ಕನ್ನಡ ಬಳಗದ ಪತ್ರಿಕೆ ಹಾಗೂ ನಿಮ್ಮ ಪತ್ರ ತಲುಪಿವೆ. ಪತ್ರಿಕೆ ಸಜೀವವಾಗಿ ಕಂಗೊಳಿಸುತ್ತಿದೆ. ವಾಚನೀಯತೆಯನ್ನು ಉಳಿಸಿಕೊಂಡಿದೆ. ವಿದೇಶದಲ್ಲಿದ್ದ ಇಂಥದೊಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟಕರ - ಎಂಬುದನ್ನು ಜನರಿಗೆ ಬಲ್ಲ. ಅದಕ್ಕಾಗಿ ನಿಮ್ಮನ್ನು ಹಾರ್ಡ್‌ವರ್ಕ್‌ನಲ್ಲಿ ಅಭಿನಂದಿಸುವೆ. ಅದರಲ್ಲಿಯೂ ಕನ್ನಡ ಬೆರಳಚ್ಚನ್ನು ಮೂಡಿಸಿ ಹೊರಡಿಸಿದಂತೂ ಮೆಚ್ಚಬೇಕಾದದ್ದೇ. ನನ್ನಿಂದ ನಿರೀಕ್ಷಿಸಹಾಯವಿನ್ನು ಬೇಕೋ - ಕನ್ನಡಕ್ಕೆ ಸಂಬಂಧಿಸಿದುದು, ಒಳನಾಡಿನದಾದರೂ ತಿಳಿಸಿರಿ. ಅವಶ್ಯ ಮಾಡುವೆ.

ಇಂತಿ ವಂದನೆಯೊಡನೆ
ಶ್ರೀನಿವಾಸ ಹಾವನೂರ
ವಿಭಾಗ ಪ್ರಮುಖ
ಕನ್ನಡ ಅಧ್ಯಯನ ವಿಭಾಗ
ಮುಂಬಯಿ ವಿಶ್ವವಿದ್ಯಾಲಯ.

To the Editor
'Kannada Balaga'

Dear Sir,

I have received the kannada Balaga News letter, and thank you very much for sending the same. I am very pleased to see the improvement in its presentation.
with best wishes
Prakash Nayak .
Darlington.

Dear Sir,

I am very pleased to see the Kannada Balaga news letter in its new format. I wish all the success for your future editions and I hope this will bring all the kannadigas in U.K close together and increase the membership and activities of Kannada Balaga. Through your journal I would like to bring to the notice of all Kannadigas in U.K a great opportunity to help our unfortunate brotheren living in Karnataka. During my recent visit to Karnataka I visited a unique family in Melukote who look after some forty five children who are physically handicapped. I would be grateful if you could kindly publish in your paper an article which I have written about this family.

Yours sincerely,
Ramamurthy.
Basingstoke.

ಕಳೆದುಹೋಯಿತು

ವತ್ಸಲಾ ರಾಮಮೂರ್ತಿ

ನ್ಯಾಯಜನ ಲೀ ವಿರೋಧ

ಸುಂದರವಾದ ವಾತಾರಣ, ಪ್ರಶಾಂತವಾದ ಪರಿಸರಣ. ನಮ್ಮನೆ ಹಿಂದಿನ ತೋಟದಲ್ಲೂ ಬಂಡೆಯಮೇಲೆ ಕುಳಿತು, ನಾನಾ ಪುಸ್ತಕಗಳ ಸುಪಾನನೆಯಿಂದ ಬೆರೆತ ಮಂದಗಾಳಿಯನ್ನು ಆನಂದಿಸುತ್ತಾ, ಸುತ್ತಲೂ ಹರಡಿರುವ ನಾನಾವಿಧದ ಹಸಿರು ವನಸಿರಿಯನ್ನು ನನ್ನ ಅಕ್ಷಿಮಂಜಿಗಳಿಂದ ತುಂಬಿ, ಎದುರಿನಕೊಳದಲ್ಲೂ ಮೇಲೆ, ಕೆಳಗೆ, ಜಾರಿ, ಬೀಳಿ, ಜಿನಾಳವಾಡುತ್ತಿರುವ ಬಂಗಾರದ ಮೀನುಗಳನ್ನು ನೋಡುತ್ತಾ, ಪ್ರಪಂಚವನ್ನೇ ಮರೆತು, ಪರಪರವಾಗಿ, ಹಕ್ಕಿಯಂತೆ ಹಾರುತ್ತಾ, ಮೋಡದಂತೆ ತೇಲುತ್ತಾ, ಕುಳಿತಿದ್ದೆ. ಇದಕ್ಕಿಂತ ಮನೆಯೊಳಗಿನಿಂದ, ಸಿಂಹ ಆರ್ಭಟಿಸಿತೋ, ಅಥವಾ ಕಟ್ಟಿಯೊಡನೆ ನದಿಯ ಭೋರ್ಗೊಲವೆಂಬ ಅನುವಹನೆಗೆ ನನ್ನ ಯಜಮಾನರ ಕೂಗಾಟ. "ಏನಾದೀತು? ಎಲೈ? ಕಳೆದುಕೊಂಡೆ ಕಳೆದುಕೊಂಡೆ. ಎಲ್ಲೆಡೆ ನನ್ನೆಡೆ? ಬೇಕಾದನಮಯಕ್ಕೆ ಮಾಯವಾಗಿ ಹೋಗುತ್ತಾಳಲ್ಲ? ಯಾವುದೋ ಹಾಳು ಕತೆ ಫನ್ಸಕ ಓದೋಕೆ? ಹೋಯಿಲ್ಲೆ ನನ್ನ ಮುದ್ದುಕಂಡ, ರಾಣಿಯ ಕಿರೀಟಕ್ಕಿಂತ, ರೇಡಿ ಡೀಯು ಬಯಾರಗಿಂತ ಅಮೂಲ್ಯವಾದದ್ದು. ನಿಮ್ಮೆಲ್ಲಾ ಹೇಗೆ ಅರ್ಥವಾಗುತ್ತೆ ನನ್ನ ಸಂಕಟ?" ನಂತರ ಹುಡುಗರನ್ನೆ "ಎಲೈ, ಬಾಲವಿಲ್ಲದ ಕೋತಿಗಳಾ, ಮನೆ ಸಾಮಾನೆಲ್ಲಾ, ನಿಮ್ಮ ಕೊಟ್ಟಿರುವಲ್ಲಿ, ಮಂಡದಕೆಳಗೆ ಅಥವಾ ಫಸ್ಟ್ ಕಡಗೂಡಿನಲ್ಲಿ, ಮೊಳಗಿನ ಕೊಟ್ಟಿರುವಲ್ಲಿ ಬಿಟ್ಟಿರುವ ದುಡ್ಡುಗಳೇ ಎಲ್ಲಾ ಹೋಗಿರೋರಾ? ಕಾರವರು ಸಹ ಬಡಪಾಯಿ ಪಾಂಡವರನ್ನು ಈ ತುಂಬ ಗೋಳಾಡಿಸಲಿಲ್ಲರಾ?" ಅಂತ ಮುಂತಾದ ಅರಪಾಟ, ಗೋಳಾಟಗಳು ಕೇಳಿಸಿತು. ಅಲ್ಲಾ ನನ್ನ ಕಿವಿಗಳಿಗೆ ಬಂದು ಅಪ್ಪಳಿಸಿತು. ನಾನು ದುಡ್ಡುಕೆ ಹುಲಿಯನ್ನು ನೋಡಿದ ಜಿಂಕೆಯಂತೆ ಹಾರಿದೆ ಮನೆಯೊಳಗೆ. ಆರ್ತವಾಗಿ ಕೈಮುಗಿದು "ನಲ್ಲ ಏನಿದು ಕೂಗಾಟ? ತಾವು ಯಾವ ಅವಕಾಶ ತಾಳಿದೀರಿ ಈ ಸುದಿನ? ಪಾರಿಯೋ, ರಾವಣನೋ, ಕಂಸನೋ, ಮೇಲೆ ಬಕಾಸುರನೋ ದುಶಾಸ್ತ್ರನನೋ? ಏನಾಯ್ತು ಹೇಳಬಾರದೇ?" ನನ್ನೆದೆ ದಡದಡಿಸಿತು, ಬಾಯಿ ಬಿರಿದಂತೆ ಬೆಂಕಾಯಿತು. ಕಾಲು ನಡುಗಿತು. "ಏನಾಯ್ತು ಹೇಳಬಾರದೇ ಏನಾದರೂ ಕಳೆದುಕೊಂಡರೇ? ಕಾಫಿಗೆ ಸಕ್ಕರೆ ಸಿಗಲಿಲ್ಲವೇ? ಕನ್ನಡಕವನ್ನು ಮರೆತರೇ? ಅಥವಾ ನಿಮ್ಮನ್ನೇ ನೀವೇ ಮರೆತೀರೇ? ನೀವು ಮನೆಯಲ್ಲಿಂದಿರಲಿ ನಾನು ನಿಮ್ಮ ಅರ್ಥಾಂಗಿ, ಈ ಎರಡು ಬಕರಗಳೂ ನಿಮ್ಮ ಸುಪುತ್ರರು" ಅಂತ ನೆನೆಪಿಸಿದೆ. ಮೇಲೆ ಅವರನ್ನೆ ನಿಜರೋಷಕ್ಕೆ ಎಳೆಯಲು ಪ್ರಯತ್ನಿಸಿದೆ ಉಪಂ ಒಂದೇ ಗೋಳಾಟ "ಹೋಯ್ತು ಹೋಯ್ತು, ರೇಡ್ ಅಂತ ಕಣ್ಣಿರು ಸುರಿಸಿದರು. ನಾನು, "ಏನುಕಳೆದುಕೊಂಡಿರಿ? ಗುಂಡಿಯೇ ಶರಬನದು? ಸೂಜಿಯೇ? ನಿಮ್ಮ ವೆನ್ಸಿಲ್ ಈ ಕೋತಿಗಳು ಹಾರಿಸಿದರೇ? ಯಥಾಪ್ರಕಾರ ಒಂದೊಂದು ಕಾಲಿಗೆ ಒಂದೊಂದು ಬಣ್ಣದ ಕಾಲುಜೀಲ ನೋಡಿ ಈ ಮಂಗಳ ಉಳಿ ಕೀಟರ ಮಾಡುತ್ವಿರುವರೇ?" ಅಂತ ಆರ್ತವಾಗಿ ಬೀಡಿದೆ. "ಹೋಯ್ತು ಹೋಯ್ತು" ಅಷ್ಟೇ. "ಒಬ್ಬರೂ ಪ್ರಯೋಜನವಿಲ್ಲ. ನಾನು ನೋಡುತ್ತಿದ್ದೆ ನಿ ಭೇ ಮಂಗಳಗಳಾ ನಡೀರಿ ಆಜೆಗೆ ಅಂದಿದ್ದೇಂತಹ ನಮ್ಮ ಸುಪುತ್ರರು; ಹೋಂ ವಕಳೆ ಬಿಟ್ಟು ಬಾಟು ಬೆಂಡು ಹಿಡಿದು ಓಡಿದರು.

ನಂತರ ನನ್ನ ರಾಯರ ದಂಟಯಾತ್ರೆ, ಶುರುಪಾಯ್ತು. ವೆಟ್ಟಿಗೆ ನಾಮಾನೆಲ್ಲಾ ಹೋಗಿ ಬಂದವು. ಗುಟ್ಟದಲ್ಲೂ ನೇತಾಡುತ್ತಿದ್ದಂ ವಸ್ತುಗಳೆಲ್ಲಾ ಕೆಳಗೆ ಇಳಿದವು. ಎಲ್ಲರ ಬಟ್ಟೆಗಳೂ ಡೆಲಾಪಿಲ್ಲೆಯಾದವು. ಅಡಿಗೆ ಪಾತ್ರೆಗಳೆಲ್ಲಾ ಗೂಡಿನಿಂದ ಹೋಗಿ ಬಂದವು. ಅಲಮಾರಗಳನಂತರ ಅಲಮಾರಗಳು ಬಿರಿದವು. ಸಂದು ಗೊಂದು, ಮೂರೆ ಮೂರೆಗಳನ್ನು, ಪ್ರಪಂಚವನ್ನೇ ಮರೆತು, ಒಂದೇನಿಗಿಂದ ಒಲಂಕಿಸಲಿಲ್ಲ ಗೆಲ್ಲಲೇ ಬೇಕು ಅಂತ ಓಡಿಬಿಟ್ಟೆ ಆ ಹೆಂಗಸು... ಅವತರಕ ನೋಡಿ ನೋಡಿದರು, ಸಿಗಲಿಲ್ಲ... ಸಿಗಲಿಲ್ಲ... ಉಪಬಿಟ್ಟರು. ನಿನ್ನೆ ಬಿಟ್ಟರು. ತುಕಾಕ ಕಡಿಮೆಯಾಯ್ತು. (ಒಳ್ಳೆಯದೇ ಆಯ್ತು ಆ ವಿಸರ್ಜಿತ ದಪ್ಪ). ಗಡ್ಡೆ ಬೆಳೆಸಿದರು. ರುಜಿಯಾದ ತಿಂಡಿಕೊಟ್ಟಿ, ಬೆಪ್ಪೇ, ಅದೇಹೋದ ಮೇಲೆ ಇನ್ನೇನಿದೆ ಪ್ರಪಂಚದಲ್ಲೇ?" ಅಂತ ವೈರಾಗ್ಯದ ಬೈರಾಗಿಗಳಾದರು. ಹೀಗೆ ಕಳೆಯಿತು ದಿನಗಳು. ದಿನಗಳು ವಾರಗಳಾಯ್ತು. ಒಂದು ರಾತ್ರಿ ಇವರು ಎಲ್ಲರೂ ಸುಖನಿದ್ರೆಯಲ್ಲಿ ತೇಲಾಡುತ್ತಿರುವಾಗ ದೇವೀ, ಎಲೈ

ಮರೆತುಬಿಟ್ಟುಬಿಟ್ಟೆ, ಸಿಕ್ಕು ಸಿಕ್ಕು, ಏಳೇ ಏಳೇ ಅಂತ ನನ್ನ ಎಬ್ಬಿಸಿದರು. ನಂತರ ಅವರು ಕಣ್ಣುಬಿಟ್ಟರು. "ಬರಿ ಕನಸು" ಅಂದರು. ನಿರಾಸೆಯಿಂದ ಗುರಕೆ ಹೊಡೆದರು, ನನ್ನ ನಿದ್ರೆಗೆ ಭಂಗತಂದರು ಸಾಹೇಬರು.

ಒಂದಿನ ಟಿವಿ ನೋಡುತ್ತಾ ಇದ್ದೆ, ಇದಕ್ಕಿಂತ ಹೆಚ್ಚು "ನೋಡೆ, ಮಿನೆಸ್ ತ್ಯಾಚರ್ ಈ ಇದೆಯಲ್ಲಾ ಅದೇ ತರಹದ್ದು ಕಣ್ಣೇ ಅನಾಯ ಮೋಯ್ತು", ಅಂತ ಕರಗರೆದರು. "ರೀ ಸುಮ್ಮನಿರಿ, ಯಾವ ಸಾಮಾನಿ ಆ ಹತ್ತ ಇರೋದಕ್ಕೆ ಬಲವೇ? ಅದೇಕೆ ಅದೇ" ಅನ್ನುವಷ್ಟರಲ್ಲಿ ಟಿವಿಯಲ್ಲಿ ಸಮಾಚಾರದೊಂಟಿ ಬದಲಿಸಿತು. "ಅಬ್ಬ ಸಾಕಾಗಿದೆ ಹೋಗಿ" ಅಂತ ನನ್ನ ಪಾಡಿಗೆ ನಾನು ಟಿವಿಯಲ್ಲಿ ತಲೆ ನಳಾದೆ. ಮುಂದಿನ ಸಮಾಚಾರದಲ್ಲಿ ರಾಣಿಬಂದಳು ಮಳೆಯಲ್ಲಿ. ನನ್ನ ಗಂಡನ ಮುಖ, ಕೆಂಪಾದರೆ ಚಂದ್ರನ ನೋಡಿದರೆ ಅರಳುವಂತೆ ಅರಳಿತು. "ನೋಡೇ ನೋಡೇ ರಾಣಿಹತ್ತಿ ಇದೆಯಲ್ಲ ಅದೇ ತರಹದ್ದೇ ಈ ಇಪ್ಪತ್ತು ವರ್ಷಗಳಿಂದ ನನ್ನ ಪೂಜೆಗೆ ಸಮವಾಗಿ ಕಾಪಾಡಿದೆ. ಬೆಂಗಳೂರಿನ ಸಿಬಿ ಮಾರ್ಕೆಟ್ಟಿನಲ್ಲಿ ಬಾದಿ ಬುಧವಾರ, ಅಪರಾಹ್ನ ಮುಖ ಮುಖ ಬಿಸಿಲಿನಲ್ಲಿ ಒಂದುವರೆ ಗಂಟೆಗೆ, ರಾಹುಕಾಲದಲ್ಲಿ ಮೂರು ರೂಪಾಯಿ ಮೂವತ್ತು ನಾ ತೆತ್ತು ಕೊಂಡಿದೆ. ಅದನ್ನು ಬೆಂಗಳೂರಿನಿಂದ ಹಾರೋಪ್ಪೇನಿನಲ್ಲಿ ಆಯಸಾವಿರ ಮೈರಿ ತಂದು, ಗಿಳಿನ್ನೆ ಬೆಕ್ಕಿನಕೈಯಲ್ಲಿ ಕೊಟ್ಟು ಹಾಗೆ ಈ ನೆಲೆ ಇಟ್ಟು ಕಳುಕೊಂಡೆನಲ್ಲೆ ಅಂತ ಕಲ್ಯಾಣರಾಗದಲ್ಲಿ ಆಲಾಪಿಸಿದರು. ರೇಗಿಯಾಯ್ತು ಏನಿ, ಅದು ಕಳೆದುಕೊಂಡೆ ಕಳೆದುಕೊಂಡೆ ಅಂತ ಶೋಕರಾಗದ ಹಾಡುತ್ತೀರಲ್ಲ? ಏನದು ಅಂತ ಹೇಳಬಾರದೇ? ಆಗ ಬಾಯಿಹಾಕಿ - "ಪ್ರಾಣಕಾಂತೆ, ಮಳೆಯಿಂದ ಬಿಸಿಲಿಂದ ಕಾಪಾಡಿದ ಸಂಗಾತಿ ಕಣ್ಣೇ, ಆಹಾ ಎ ಅನಾಯವಾಯ್ತು, ಅದೇನೇ ನನ್ನ ಕಷ್ಟಕೊಡೆ ಕಣ್ಣೇ". ಆಹಾ ಎಂಥ ಅನಾಯವಾಯ್ತು ಅಂತ ನಾನು ಗಪ್ಪನೆ ಕುಳಿತುಬಿಟ್ಟೆ. ಆ ಕೊಡೆ ಹರಿದು, ಬಣ್ಣದ ತೇವೆಗಳಿಂದ ಶೋಭಿಸುತ್ತಾ ಇತ್ತು, ಅದನ್ನೆ ನನ್ನ ಚಿಕ್ಕಮಗನಿಗೆ ಆ ನಾನೇ ಕೊಟ್ಟೆ. ಅವನು ಅದನ್ನೆ ಬಿಡಿಮಾಡಿ ಮೂರೆಗೆ ವೆನೆನಂತೆ. ರೂ ಈಗುಟ್ಟನ್ನೆ ನನ್ನ ರಾಯರಿಗೆ ಹೇಳಬೇಡಿ, ದಮ್ಮಯ್ಯ.

ದ್ರಿ ಸುದ್ದಿ ಸ್ವರಸ್ಯ

ತಂಪು ಪಾನೀಯದ ಬಗ್ಗೆ ಒಂದಿಷ್ಟು ಸ್ವರಸ್ಯ ಮಾಡಿ ಸಿಕ್ಕಿದೆ. ಅಮೆರಿಕದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ 800 ಬಾಟಲ್‌ಗಳಷ್ಟು ತಂಪು ಪಾನೀಯ - ಕೋಕೋ ಕೋಲಾ ಮುಂತಾದವು ಸೇವಿಸುತ್ತಾನೆ. ಭಾರತದಂತಹ ದೇಶದಲ್ಲಿ ಅಂತಹ ಮಾಹಿತಿ ಇಲ್ಲದಿದ್ದರೂ ಮುಂಬೈ ನಗರದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ 60 ಬಾಟಲ್‌ಗಳಷ್ಟು ತಂಪು ಪಾನೀಯ ಸೇವಿಸುವನೆಂದು ಒಂದು ಅಂದಾಜು. ಭಾರತದ ತಂಪು ಪಾನೀಯ ಕಂಪನಿಗಳಿಗೆ ಅತಿ ದೊಡ್ಡ ಸ್ಪರ್ಧಿ ಎಂದರೆ ಕುಡಿಯುವ ನೀರಂತೆ ಪ್ರತಿವರ್ಷ ಪ್ರತಿ ಭಾರತೀಯ 2000 ಲೋಟ ನೀರು ಕುಡಿಯುತ್ತಾನೆಂದು ತಂಪು ಪಾನೀಯ ಕಂಪನಿಯ ಮಾರೀಕರೊಟ್ಟು ಹೇಳುತ್ತಾರೆ.

** **

ಪುಣೆಯಲ್ಲಿ ಪರ್ಷ್ ಕಡಿಯುತ್ತಿದ್ದ ಹೆಂಗಸೊಬ್ಬಳು ಸಿಕ್ಕಿಬಿದ್ದಳು. ವಿಚಾರಣೆಯಿಂದ ಅವಳನ್ನು ಸ್ವಿತಿವಂತಳೆಂದು ತಿಳಿಯಿತು. ಬ್ಯಾಂಕ್‌ನಲ್ಲಿ ಅವಳ ಹೆಸರಿನಲ್ಲಿ 60,000 ರೂ. ಇತ್ತು ಮನೆಯಲ್ಲಿ ಬಂಗಾರ, ಸೀರೆ ಮುಂತಾದವು 30,000 ರೂ. ಬೆಲೆ ಬಾಳುತ್ತಿತ್ತು. ಅವಳ ಪಿಲ್‌ಪಾಕೆಟ್‌ನಲ್ಲಿ ನೆರವುಗಳು 9 ಮತ್ತು 15 ವರ್ಷದ ಹುಡುಗಿಯರಿದ್ದರು.

** **

ವಿಶ್ವಕಪ್ ಗೆದ್ದ ಕ್ರಿಕೆಟ್ ಆಟಗಾರರಿಗೆ ಮಾತ್ರ ಖಾರಿ ನಿವೇಶನ ಬಹುಮಾನವಾಗಿ ದೊರೆಯುವುದು ಎಂದು ನೀವು ತಿಳಿದಿದ್ದರೆ ತಪ್ಪು. ಏಕೆಂದರೆ ಎವರೆಸ್ಟ್ ಶಿಖರವನ್ನೇರಿದ ಸೋನಮ್ ಪುಲ್ಹಾರ್ ಎಂಬುವರಿಗೆ ಕಾರ್ಪೊರೇಷನ್ ನಿವೇಶನವನ್ನು ಉಡುಗೊರೆಯಾಗಿ ಇತ್ತಿದೆ.

** **

ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಗೌರವ ಸೂಚಿಸಲು ಪ್ರತಿಮೆ ನಿರ್ಮಿಸುವುದು ವಾಡಿಕೆ. ಆದರೆ ಪ್ರಾಣಿಗಳಿಗೆ ಕೇರಳದ ಗುರುವಾಯಿಯರು ದೇವಸ್ಥಾನದ ಅನೆ ಕೇಶವನ್ ಗಣ್ಯ ಪ್ರಾಣಿಗಳ ಸಾಲಿಗೆ ಸೇರುವಂತಹದು. 53 ವರ್ಷಗಳ ಕಾಲ ಕೇಶವನ್ ದೇವಸ್ಥಾನದಲ್ಲಿದ್ದು ತನ್ನ ಒಳ್ಳೆಯ ವರ್ತನೆಯಿಂದ ಎಲ್ಲರ ಗಮನ ಸೆಳೆದಿತ್ತು 1976ರಲ್ಲಿ ಅದು ತನ್ನ ಕೊನೆಯುಸಿರೆಳೆಯಿತು. ಆದರೆ ಜ್ಞಾನಕಾರ್ಥವಾಗಿ ಎರಡು ಲಕ್ಷ ರೂ. ವೆಚ್ಚದಲ್ಲಿ ಅದರ ಪ್ರತಿಮೆಯನ್ನು ಕಾಂಚಿಪುರದಲ್ಲಿ ನಿರ್ಮಿಸಲಾಗಿದೆ. ಅದರ ತಿಥಿಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

** **

“ಚಿನ್ನದ ನಾಡು, ಗಂಧದ ಬೀಡು” ಆಗಿರುವ ನಮ್ಮ ರಾಜ್ಯ ಕರ್ನಾಟಕದ ನಿವಾಸಿಗಳಾಗಿರುವ ನಿಮಗೆ ಈ ರಾಜ್ಯಕ್ಕೆ ಸಂಬಂಧಿಸಿದ ವಿಶೇಷಗಳ ಪರಿಚಯ ಎಷ್ಟಿದೆ ?


ಎನ್. ವಾಸುದೇವ್

1. ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂಬ ಹೆಸರು ಬಂದದ್ದು ಎಂದಿನಿಂದ ?
 ಆ. ನವೆಂಬರ್ 1, 1956
 ಆ. ನವೆಂಬರ್ 1, 1973
 ಇ. ಅಗಸ್ಟ್ 15, 1947
 ಈ. ಜನವರಿ 16, 1950.
2. ಕರ್ನಾಟಕ ರಾಜ್ಯದ ಜನಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಸಮೀಪ ?
 ಆ. 370 ದಶಲಕ್ಷ
 ಆ. 3.7 ದಶಲಕ್ಷ
 ಇ. 37 ದಶಲಕ್ಷ
 ಈ. 3700 ದಶಲಕ್ಷ
3. ಕರ್ನಾಟಕದಲ್ಲಿರುವ ಪ್ರತಿ ನೂರು ಜನರಲ್ಲಿ ಎಷ್ಟು ಜನ 'ಅಕ್ಷರಸ್ಥರಿಂದಾಗಿ' ನಿಮಗೆ ಗೊತ್ತೇ ?
 ಆ. 50
 ಆ. 38
 ಇ. 27
 ಈ. 18
4. ನಮ್ಮ ರಾಜ್ಯದ "ನದಿ ವ್ಯವಸ್ಥೆ"ಗೆ ಮುಖ್ಯ ಅಧಾರವಾಗಿರುವ ಎರಡು ಅತಿ ಪ್ರಧಾನ ನದಿಗಳನ್ನು ಗುರುತಿಸಿ. ಹಾಗೆಯೇ ಕರ್ನಾಟಕದಲ್ಲಿ ವಿದ್ಯುದುತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಎರಡು ಅತಿ ಮುಖ್ಯ ನದಿಗಳನ್ನೂ ಪತ್ತೆಹಚ್ಚುವಿರಾ ?
 ಆ. ಭೀಮ
 ಆ. ತುಂಗಭದ್ರಾ
 ಇ. ಘಟಪ್ರಭಾ
 ಈ. ಕೃಷ್ಣಾ
 ಉ. ಶರಾವತಿ
 ಎ. ಹೇಮಾವತಿ
 ಒ. ಕಾವೇರಿ
 ಕ. ಕಾಳಿ
5. ಕರ್ನಾಟಕಕ್ಕೆ ಜಗತ್ತಿನಲ್ಲೇ ವಿಶಿಷ್ಟವಾದ ತಂದಿತ್ತಿರುವ "ಉತ್ತನ್ನ"ಗಳು ಯಾವುವು ?
 ಆ. ಚಿನ್ನ
 ಆ. ತೇಗದ ಮರ
 ಇ. ಶ್ರೀಗಂಧ
 ಈ. ಕಬ್ಬಿಣ
 ಉ. ರೇಷ್ಮೆ
 ಎ. ಟೀ
 ಒ. ಕಾಫಿ

6. ಭಾರತದ ದೇಶದ ಬೇರೆ ಯಾವ ಪ್ರದೇಶದಲ್ಲೂ ದೊರೆಯದ, ಕರ್ನಾಟಕಕ್ಕೆಷ್ಟೇ ಸೀಮಿತವಾಗಿರುವ "ನೈಸರ್ಗಿಕ ಸಂಪತ್ತು" ಇವುಗಳಲ್ಲಿ ಯಾವುದು ?
 ಆ. ಪೆಟ್ರೋಲಿಯಂ
 ಆ. ಕಬ್ಬಿಣದ ಅದುರು
 ಇ. ಬಂಗಾರ
 ಈ. ಮ್ಯಾಂಗನೀಸ್
 ಉ. ಕಲ್ಲಿದ್ದಲು.
7. ಭಾರತದ ಎಲ್ಲ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪತ್ತಿಯಾಗುವ "ಆಹಾರ ಧಾನ್ಯ" ಯಾವುದು ?
 ಆ. ಭತ್ತ
 ಆ. ಗೋಧಿ
 ಇ. ರಾಗಿ
 ಈ. ಜೋಳ
 ಉ. ಬಾರ್ಲಿ

8. ಕರ್ನಾಟಕ ರಾಜ್ಯದ ನಕ್ಷೆಯಲ್ಲಿ ಹನ್ನೆರಡು ವಿವಿಧ ವಿಶೇಷ ಸ್ಥಳಗಳನ್ನು ಸಂಖ್ಯೆಗಳ ಮೂಲಕ ಗುರುತಿಸಿದೆ. ಇಲ್ಲಿ ನೀಡಿರುವ ವಿವರಣೆಗಳಿಗೆ ಸರಿಹೊಂದುವ ಸ್ಥಳಗಳನ್ನು ಹೆಸರಿಸಿ. ನಕ್ಷೆಯಲ್ಲಿ ಗುರುತಿಸಿ :
 ಆ. ಇದು ಕರ್ನಾಟಕದ ಅತ್ಯಂತ ಸುಂದರ ನಗರ. ಅರಮನೆ, ಬೃಂದಾವನ, ಮೃಗಾಲಯ ಮುಂತಾದ ವಿಶೇಷ ಆಕರ್ಷಣೆಗಳು ಇಲ್ಲಿವೆ.
 ಆ. ಕಾವೇರಿ ನದಿ ಹುಟ್ಟುವ ಈ ಸ್ಥಳ ಒಂದು ಪುಣ್ಯಕ್ಷೇತ್ರ ಕೂಡ ಆಗಿದೆ.
 ಇ. ನೋಡುವವರ ಎದೆ ನಡುಗಿಸುವ ಜಗತ್ತ ಸಿದ್ಧ ಜಲಪಾತ ಇಲ್ಲಿದೆ.
 ಈ. ಸರ್ವಜನಿಕ ಬಂದರನ್ನು ಹೊಂದಿರುವ ಅತ್ಯಂತ ಪ್ರಮುಖ ರೇವು ಪಟ್ಟಣ.
 ಉ. 'ಬಾಲುಕೆರೆ' ಆಡಳಿತ ಕೇಂದ್ರ ಐತಿಹಾಸಿಕ ಮಹತ್ವದ ನಯನಮನೋಹರ 'ಗುಹಾಂತರ್ದೇವಾಲಯ'ಗಳು ಈ ಸ್ಥಳದ ವಿಶೇಷ.
 ಎ. 'ಗೋಳಗುಮಟ'ವನ್ನು ಕಾಣಲು ಇಲ್ಲಿಗೆ ಬನ್ನಿ
 ಒ. "ಭಾರತದ ಪಾಂಪೆ" ಎಂದು ಹೆಸರುಮಾಡಿರುವ ಸ್ಥಳ ಇದು. ವಿಜಯನಗರದ ಗತವೈಭವವನ್ನು ಇಲ್ಲಿ ಕಾಣಬಹುದು.
 ಕ. ಕರ್ನಾಟಕದಲ್ಲಿನ "ಚಿನ್ನದ ಬೀಡು".
 ಟಿ. ನಮ್ಮ ರಾಜ್ಯದ ಕಬ್ಬಿಣ-ಉಕ್ಕು ಕೈಗಾರಿಕೆಗೆ ಇದು ಮುಖ್ಯ ನೆಲೆ.
 ಚ. ಕರ್ನಾಟಕ ರಾಜ್ಯದ 'ಆಡಳಿತ ಯಂತ್ರ' ಇಲ್ಲಿದೆ.
 ಡ. ಸುಂದರ ಕಡಲ ತೀರದ ವಿಹಾರ ಕೇಂದ್ರ ಬಂದರು ನಗರವೂ ಹೌದು.
 ಣ. "ಅನುಭವ ಮಂಟಪ"ವಿದ್ದ ಸ್ಥಳ. ಐತಿಹಾಸಿಕವಾಗಿ ಖ್ಯಾತವಾಗಿರುವ ಒಂದು ಪುಣ್ಯಕ್ಷೇತ್ರ.

9. ಇಲ್ಲಿ ಹೆಸರಿಸಿರುವ ಅಭಯಾರಣ್ಯ/ರಾಷ್ಟ್ರೀಯ ಉದ್ಯಾನಗಳ ಪೈಕಿ ಯಾವುವು ಕರ್ನಾಟಕದಲ್ಲಿದೆ ?
 ಆ. ವಿಜಯನಗರ ಅಭಯಾರಣ್ಯ
 ಆ. ಬಂಡೀಪುರ ರಾಷ್ಟ್ರೀಯ ಉದ್ಯಾನ.
 ಇ. ಭರತಪುರ ಪಕ್ಷಿಧಾಮ.
 ಈ. ಕನ್ನಡ ರಾಷ್ಟ್ರೀಯ ಉದ್ಯಾನ.
 ಉ. ನಾಗರಹೋಳೆ ಅಭಯಾರಣ್ಯ.
10. ಕರ್ನಾಟಕದ 'ಗಡಿ'ಗೆ ಹೊಂದಿಕೊಂಡಿರುವ ನೆರೆರಾಜ್ಯಗಳ ಸಂಖ್ಯೆ ಎಷ್ಟು ?
 ಆ. 4.
 ಆ. 6.
 ಇ. 3.
 ಈ. 5.



ಉತ್ತರಗಳು •	
1. ಆ	8. ಆ-ಮೈಸೂರು-2 ; ಆ-ತಲಕಾವೇರಿ-1
2. ಇ	ಇ-ಚೋಗ-7 ; ಈ-ಮಂಗಳೂರು-5
3. ಆ	ಉ-ಬಾದಾಮಿ-10 ; ಎ-ಬಿಜಾಪುರ-11
4. ಈ ಮತ್ತು ಒ. ಉ ಮತ್ತು ಕ.	ಒ-ಹಂಪಿ-9 ; ಕ-ಕೋಲಾರ-4 ; ಬ-ಭದ್ರಾವತಿ-6
5. ಇ. ಉ ಮತ್ತು ಒ.	ಚ-ಬೆಂಗಳೂರು-3 ; ಡ-ಕಾರವಾರ-8
6. ಇ	ಣ-ಬಸವಕಲ್ಯಾಣ-12
7. ಇ	9. ಆ ಮತ್ತು ಉ.
	10. ಈ



A DAY WITH THE KOULAGI FAMILY OF MELKOTE IN KARNATAKA.

By R Murthy, Basingstoke.

During my recent visit to India, I visited a unique institution run by one Suresh Koulagi, his wife and their two children. They look after some 45 physically handicapped children and they all live like one family. These children come from all backgrounds irrespective of caste creed or religion. Some volunteers have joined the Koulagi family to form a Trust, called the Janapada Trust. It would be misleading if I said that the Trust just looks after these less fortunate children. The primary object of the trust is to give self confidence and help them to play a more useful role in society. There are a number of exciting projects undertaken by the Koulagis, some of which I have tried to describe here

There are some children who have now reached adulthood and sooner or later, some kind of an employment has to be found for them. At present, there is rather a primitive set-up to weave Khadi cloth and make some garments. Simple garments like shoulder bags are made by locally employed labour who are all physically handicapped. The cloth woven is sent out for dyeing which sometimes can hold up their production.

The Koulagis would like to install in-house dyeing and later on "Mercerized" facilities (Mercerized process involves treating the cloth with Sodium hydroxide in order to shrink the cloth and increase the colour absorptin and lustre). The building where this labour is employed is nothing more than a hut built by some student volunteers. Although provision has been made for windows, unfortunately, there are none due to lack of funds.

A printing press is run by a couple of adults assisted by one or two teenagers. Inbetween the power-cuts, a reasonable output is achieved in printing greeting cards and business forms. One of the most exciting projects has been in helping nearly 100 small and marginal farmers around Melkote, in establishing co-operative farming. To this end, a small shop is run by a man who has no legs, sells fertilizers and insecticides at very low prices. The produce are sold in the open markets of nearby towns or even places like

Mysore and Bangalore. Next door to this shop is a tailor with one leg, and his wife who run a small business - selling clothes and simple garments.

The Koulagis have a dream of establishing a centre medical rehabilitation including physiotherapy. This is to look after badly disabled children as well as adults whose disability is found to be incurable. There is a big plot of land already available but quite naturally the Koulagis are proceeding cautiously.

The Janapada Trust never appeals for funds. They were also publicity shy. Only when the Kannada weekly "Sudha" wrote an article on the activities of this marvellous Koulagi family, many sent in money to help some of these projects.

What an example the Koulagis have set for us all. Mr Suresh Koulagi was one time, private secretary to the Late Jayaprakash Narain. There for, his philosophy is that of Sarvodaya. If you go to India this year, take the opportunity to visit this wonderful family to see for yourself what is being achieved by them.

During my visit, I saw an American youth called Tony, who had just completed three months of teaching small children English. Before this a Japanese lady had spent two years. I understand that she even learnt Kannada during this period.

Those of us who have chosen to live in the U.K. take a lot of things for granted. A day spent in this rural surroundings of Melkote makes us realise what life is all about - especially if one is less fortunate to be born physically-handicapped.

May I on behalf of Trust appeal to you to donate generously for a project to install a steam cooking equipment which enables feed about 50 people so that Mrs Koulagi can spend less time in her kitchen. The total cost is estimated as about Rs.17000 or £1000. If you prefer you may even donate towards the cost of a day's feeds once a year in the name of anyone of your beloved ones who have departed this world and if you can not perform their annual ceremony. £10. would feed 50 people in one day.

Kaivalyam

By J.G. Hindley

The perception of the world,
from age to age, as time does,
changes: for fashion changes.

The eyes and pert appearance
of the bright young thing, downcast,
turn modest, unassuming;—

and the outlook of the wise
(now hailed, now not!), it likewise
responds to the changing scene.

Lives, coming, go:—Health, fortune
both of man and of nations,
are turbulent: or seem so.

Only the everpresent
and inviolable truth
of pure existence stands firm.

This never changes: for it
comprises form and substance
of whatsoever can be.

Only this is.—Strictly viewed,
there is but one existence:—
Whatever exists is that.

Life, death, and every change
are mere attributes of form:—
the substance, unchanged, is one.

Here is the perfect oneness—
the inviolable one:—
What is except pure being?

Pure being is existence
experienced as it is:
not partially, but wholly.

Therefore whomsoever shifts
awareness from flesh to this—
transcending limitation—

experiences only
perfection of existence
and, deathless (transcending form),

experience, thus perfect,
shines as the light of the world
and knowledge of its being.

Ultimate experience,
experienced, is knowledge
of absolute existence.

This is pure bliss: it is love
transcending limitation:—
Embracing all, it is peace.

There is no other.—None is
nor ever was, nor can be,
save what is now: the perfect

(the never—nonexistent)
illimitable being.
thus rightly called the Supreme.

SOME INTERESTING INFORMATIONS FOR MEMBERS

Overseas Kannadigs Conference.

Dr M S Swamy reported that he met one Dr. Mahesh, Director of Indo-French cultural Centre in Paris, recently. Dr Mahesh is very keen to organise a conference of all Kannadigas living abroad including those in America, sometime in 1986 or 1987. This conference will be in Paris and gives a good opportunity to all members to organise their holidays as well in Paris. It is proposed that concessional rates for holiday accommodations to be given to the members through Indo-French Cultural centre.

Concessional Air tickets to India

Negotiations are being made to secure Air tickets to India, with various Airline companies. It is proposed to buy a number of tickets for a definite period

so that advantages are taken which are given by the Airline companies for a bulk purchase of tickets - eg: APEX (Advance purchase excursion tickets) tickets. This concessional tickets are proposed to be issued only to current paid members of Balaga. Please write for further information. If you are interested please write to the Editor of this paper as soon as possible so that we can have an idea of the number of tickets we should be buying.

Kannada language courses.

Bharathiya Vidya Bhavan has organised a course in learning Kannada language. This course is organised with the support from the Karnataka Government and is intended for any one who is interested in learning Kannada. The classes are conducted at Bharathiya vidya Bahavan at £2 .per lesson on every Sunday 1 to 2 P.M. Please telephone 01-381-3086.

KANNADA BALAGA OF UNITED KINGDOM
BALANCE SHEET AS AT 30 APRIL 1985

<u>ASSETS</u>		£	£
Balance at National Westminster Bank -			
Current account	796		
Deposit Account	647		
Balance at Trustees Savings Bank -			
Deposit Account	100		
Cash in hand	6	1549	
<u>Deduct LIABILITIES</u>			
Membership received in advance	440		
Audit Fees	15		455
<u>NET ASSETS</u>			<u>£1094</u>
<u>Represented by</u>			
Accumulated Income to 30.4.84		986	
Net Income in the year to 30.4.85		108	
Accumulated Income carried forward			<u>£1094</u>

REPORT OF THE AUDITOR TO THE MEMBERS OF

KANNADA BALAGA OF UNITED KINGDOM

I have audited the annexed Balance Sheet as at 30th April 1985 and the Revenue Account for the year to 30 April 1985.

In my opinion the accounts give a true and fair view of the state of the associations financial affairs, and the records supplied for the Audit comply with the regulations governing registered charitable associations.

24 October 1985
 200 Mansfield Road
 Nottingham, NG1 3MX

T. V. Devadason
T. V. Devadason
 Chartered Accountant

REVENUE ACCOUNT FOR THE YEAR TO 30 APRIL 1985

<u>INCOME</u>			
Membership		830	
Donations		67	
Festival contributions		3050	
Bank Deposit interest		32	
			<u>3979</u>
<u>DEDUCT EXPENSES</u>			
Hindu Temple - Hall Hire	13		
Festival celebrations - Food and hire of hall	2354		
Printing stationery	220		
Committee members expenses - postage & telephone	218		
News Letters Printing & distribution	480		
Donations	50		
Professional charges - Legal	99		
Audit	15		
Bank Charges	6		
Members Directory - Printing & distribution	316		
Election - Management Committee	100		3871
<u>NET INCOME</u>			<u>108</u>

KANNADA BALAGA. U.K.

Membership fee of £10. per family for the year 1986-87 falls due on the 1st April. Kindly remember to renew the same. If you have changed your address you may kindly inform us by using the application form.

ACTIVITIES OF KANNADA BALAGA

Kannada Balaga is a non-political, non-profit making, and charitable organisation of Kannada people living in the West.

Aim of the Kannada Balaga is to organise, to encourage, to facilitate and to participate in social-cultural-educational activities for its members.

Kannada Balaga hopes to revive and revitalise Indian traditions and to promote splendid cultural heritage of Karnatak amongst its members and its future generation.

Kannada Balaga intends to accumulate the knowledge through the expressed wishes and opinions of its members and feed back this message to the people of Karnatak and its generation, through sponsoring Artists, Journalists, Writers and other Dignitaries from the native land thus acting as communication - bridge.

APPLICATION FOR MEMBERSHIP

Please enrol me as a member of Kannada Balaga of U.K.

Name in Full, Surname:
 (block capitals) Other names:

Family Members: Age:

Address in U.K.
 (Block capitals)

Postal Code:

Telephone: Home

Office

I enclose signed cheque £10 to cover subscription fees for the current year. I will notify my future change of addresses if any to maintain the record.

Signature

Please return this part after completion to:

DR. M. S. SWAMY,
 1 LAFORD CLOSE,
 OFF SPRING LANE,
 MAPPERLEY,
 NOTTINGHAM, NG3 5SQ.

Tel. No: Home: 0602 209419

Facts worth knowing about

ASHTON SWEET MART

SPECIALISTS

IN CUT PRICE INDIAN GROCERIES

Full Range of TILDA AND OTHER BRANDS OF
RICE, COOKING OILS, LENTILS, PULSES
SPICES PICKLES AND FLOURS.

FROZEN FOODS, INDIAN SWEETS,
SAVOURIES AND DELICIOUS PAANS

"SPECIAL OFFERS"
EVERY MONTH.

(eg: GREEN Cardamoms (ELCHI) 400 grams . £2.99)

Name you cannot afford to forget.

ASHTON SWEET MART
24/26 COTTON STREET EAST

ASHTON UNDER LYNE
LANCASHIRE

Tel: 061 339 4744

OPENING TIMES:

MON-SAT. 9.30am To 6.30pm

Tues: 9.30am - 1.00pm

Sun: 10.30am - 3pm

SHORTLY OPENING A.S.M. CASH AND CARRY

(Whole Sale and Retail) AT. 75/83 OLDHAM ROAD
ASHTON UNDER LYNE

WHILE YOU ARE IN MANCHESTER SHOP AT



ALANKAR


(HOUSE OF SAREES)

237 WILMSLOW ROAD, RUSHOLME, MANCHESTER.

Telephone: 061 224 0204.



Invite you



Invite you

THE MOST RENOWNED SAREE SHOP
IN ENGLAND. ALANKAR LEAD THE
WAY IN THE WORLD OF SAREE FASHION.

With their highly trained and friendly
staff you can relax and select sarees
of your choice at leisure.


Shopping at ALANKAR is indeed a pleasure.

Branches at:—

89-101 BELGRAVE ROAD, LEICESTER
146 EALING ROAD, WEMBLEY, MIDDLESEX

Telephone:

0533 662601
01 903 7752



Kasturi
A Savoury Vegetarian Restaurant
127 Ealing Road, Wembley, Middx. • Tel: 01-903 8154


ALANKAR *travels*
WORLD WIDE TRAVEL AGENTS
89-101 Belgrave Road, Leicester, England
Telephone: (0533) 663810 & 662109

AN APPEAL ON BEHALF OF JANAPADA TRUST MELKOTE

May I on behalf of the Janapada Trust of Melkote appeal to you to donate generously towards installing a Steam cooking equipment which enables to cook meals for 50 disabled children looked after by this Trust. Send your donations to me— Mr R Murthy, 48 Vandyck Close, Basingstoke. Hants RG21 3AD. Tel: 477438

MULTIPURPOSE STEAM COOKING EQUIPMENT


(This advertisement has been sponsored by Pangora Limited)



MULTI PURPOSE
STEAM GENERATOR



IDLY
PLANT



HOT CASE
BAIN:MARIE



MILK &
HOT WATER
TANK




RICE
VESSEL




SAMBAR/
DHAL
VESSEL



MILK
VESSEL



DIP TYPE
Sterilizer



ELECTRIC/
Gas Model
Generator